



## **RELIGIOUS CONFLICT IN OLD KANNADA LITERATURE -ARGUMENT, THEORITICAL BASE**

**ಮತೀಯ ಸಂಘರ್ಷ : ವಾದ : ತಾತೀಕರೆಯ ನೇರೆ**

Dr.RAVI  
ASSISTANT PROFESSOR  
DEPARTMENT OF KANNADA  
GOVERNMENT FIRST GRADE COLLEGE,  
CHANNAGIRI TQ, DAVANAGERE DIST.

ಡಾ.ರವಿ  
ಸಹಾಯಕ ಪ್ರಾಧ್ಯಾಪಕ  
ಕನ್ನಡ ವಿಭಾಗ  
ಸರ್ಕಾರಿ ಪ್ರಥಮ ದಾಸ್ಯ ಕಾಲೇಜು  
ಚೆನ್ನಗಿರಿ ತಾ, ದಾವಣಗೆರೆ ಜಿ.

### **ABSTRACT**

The present article discusses the religious conflicts found in the Ancient Kannada Literature from around the 9<sup>th</sup> to 14<sup>th</sup> century. It consists of Discussions, Dialogue, Adjustments and occasionally there is a philosophical conflicts on religious issues. In the case of Monarchy, in its autocratic environment, the way in which it dealt with them, it still mimics and complements the democratic values that we have today. The study of Ancient Kannada Literature gives us the thought and the important insight that can be achieved only through dialogue and is still relevant today.

### **KEY WORDS:**

ಮತ, ಸಂಘರ್ಷ, ಸಂವಾದ, ತಾತೀಕರೆ, ಜೀನ, ಶೈವ, ವೈಷ್ಣವ, ಹೊಂದಾಣಿಕೆ, ಅನುನಯ, ಪ್ರಜಾಸತ್ಯಾತ್ಮಕತೆ

\*\*\*\*\*

ಆಧುನಿಕರೂಪ ಭಾರತದ ಸಂಭರಣಲ್ಲಿ ಯಾವುದೆ ವಿಚಾರ, ಸಿದ್ಧಾಂತ ತಾನು ಸ್ಥಾಪಿತವಾಗಬೇಕಾದರೆ ಅದು ವಿದ್ವತ್ ಗೋಪ್ಯಿಯಲ್ಲಿ ತನ್ನ ವಾದವನ್ನು ತರ್ಕದ ನೆಲೆಯಲ್ಲಿ ಮಂಡಿಸಿ, ಪ್ರತಿಪಕ್ಷದ ಮಂಡನೆಯನ್ನು ಖಂಡಿಸಿ ತನ್ನ ಶೈಷ್ಟಿಯನ್ನು ಸ್ಥಾಪಿಸಬೇಕಿದ್ದಿತು. ಆ ಮೂಲಕ ತನ್ನ ನವ ವಿಚಾರಕ್ಕೆ ಅದು ಮಾನ್ಯತೆಯನ್ನು ಪಡೆಯುತ್ತಿದ್ದಿತು. ಇದು ಪ್ರಾಚೀನ ಅಧಿವಾ ಆಧುನಿಕ ಪೂರ್ವ ಭಾರತದಲ್ಲಿ ನಡೆಯುತ್ತಿದ್ದ ಸ್ವದ್ವಾಂತಿಕ ಸಂಭರಣದ ಪರಿ. ಇದು ಮುಖ್ಯವಾಗಿ ಯಾವುದೇ ಒಂದು ಸಿದ್ಧಾಂತ, ವಿಚಾರ ಸಾಂಸ್ಕಿಕ ನೆಲೆಯಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುವ, ಆ ಮೂಲಕ ಅಲೋಕಕಾದ ಅಧಿಕಾರ ಪಡೆಯುವ ಸಂಭರಣಲ್ಲಿ ಏರ್ಪಡುತ್ತಿದ್ದ ಒಂದು ಪ್ರಕ್ರಿಯೆ. ಅಂದರೆ ಸಾಂಸ್ಕಿಕವಾದ ಅಧಿಕಾರ ರಚನೆಯ ವಿನ್ಯಾಸಗಳಲ್ಲಿ ಈ ಬಗೆಯ ವಾದ ಮತ್ತು ಪ್ರತಿವಾದಗಳ ಮೂಲಕ ವಿಚಾರ ಮತ್ತು ಸಿದ್ಧಾಂತವನ್ನು ರೂಪಿಸುವ, ಸ್ಥಾಪಿಸುವ, ಖಂಡಿಸುವ ಮತ್ತು ಮಾನ್ಯತೆ ಪಡೆಯುವ ಕಾರ್ಯ ಜರುಗುತ್ತಿದ್ದಿತು.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಂಡುಬರುವಂತೆ ಮತಗಳಿಗೆ ಸಂಬಂಧಿಸಿದ ಸಂಭರಣದ ಒಂದು ರೂಪ ಈ ಬಗೆಯ ವಿನ್ಯಾಸವೋಂದನ್ನು ಸೂಚಿಸುತ್ತದೆ. ಅಂದರೆ ಭಿನ್ನ ಸಂಪ್ರದಾಯಗಳ ತಾತ್ತ್ವಿಕ ವೈಶಿಷ್ಟ್ಯತೆಯ ಹಿನ್ನೆಲೆಯಲ್ಲಿ ಮತ್ತಿಯ ವಾಗ್ವಾದಗಳು ನಡೆಯುತ್ತಿದ್ದವು. ಮತಸಂಪ್ರದಾಯಗಳ ವಿದ್ವಾಂಸರು, ಗುರುಗಳು ಇಂತಹ ವಾಗ್ವಾದಗಳಲ್ಲಿ ವಾದ, ಪ್ರತಿವಾದಗಳನ್ನು ನಡೆಸುತ್ತಿದ್ದರು. ತಮ್ಮ ಮತ ಸಿದ್ಧಾಂತಗಳನ್ನು ಸಮರ್ಪಿಸಿಕೊಳ್ಳುತ್ತಿದ್ದರು. ಭಿನ್ನ ಮತಗಳನ್ನು ಖಂಡಿಸುತ್ತಿದ್ದರು. ಮೇಲೆ ಗಮನಿಸಿದಂತೆ ಇದು ಅಧಿಕಾರಿಕ ಸಾಂಸ್ಕಿಕ ಕೇಂದ್ರಗಳಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು. ಮತಗಳ ನಡುವಳಿ ಸ್ವರ್ಥ, ಮೇಲಾಟವನ್ನು ವ್ಯಕ್ತಪಡಿಸುವ ಇಂತಹ ಸಾಂಪರ್ಕಕ ರೂಪಗಳಲ್ಲಿ ಅಧಿಕಾರಕೇಂದ್ರ ಬಹುಮಟ್ಟಿಗೆ ತಟಸ್ವಾಗಿದ್ದು, ಈ ಸಂಭರಣದಲ್ಲಿ ವಿಜಯ ಸಾಧಿಸಿದ ಮತ ಸಂಪ್ರದಾಯಕ್ಕೆ ಮಾನ್ಯತೆ ನೀಡುತ್ತಿದ್ದಿಂದು ತೋರುತ್ತದೆ. ತನ್ನೂಲಕ ಅದು ತನ್ನ ಲಾಕಿಕ ಪ್ರಭುತ್ವಕ್ಕೆ, ಆ ಮತಸಂಪ್ರದಾಯದಿಂದ ಮಾನ್ಯತೆ ಪಡೆಯುವ ಸಂಭರಣವಾಗಿದ್ದಿತು.

ಆಧುನಿಕ ಪೂರ್ವಕನ್ನಡ ಸಾಹಿತ್ಯದ ಪರ್ಯಾಗಳಲ್ಲಿ ಮತ್ತಿಯ ಸಂಪ್ರದಾಯಗಳ ವಾಗ್ವಾದದ ಪ್ರಸಂಗಗಳು ಕೆಲಮಟ್ಟಿಗೆ ದಾಖಿಲಾಗಿವೆ. ಪಂಪನ ಪರ್ಯಾಗಳಲ್ಲಿ ಮೊದಲಿಗೆ ಇವುಗಳ ಉಲ್ಲೇಖ ಕಂಡುಬರುತ್ತದೆ. ಮುಖ್ಯವಾಗಿ ಆದಿಪುರಾಣದಲ್ಲಿ ಮತ್ತಿಯ ಮೇಲಾಟದ ಸಂಭರಣದಚಿತ್ರಣಾವಿದೆ. ಧರ್ಮಾಂಶದ ಕೃತಿಯಲ್ಲಿ ಶೈವಿದ್ವೈ ಕನಕ ನಂದಿ ಮನಿಶೀಷರನ್ನು ಸ್ಕರಿಸುವ ಸಮಯದಲ್ಲಿ ಅವರನ್ನು ಪರವಾದಿ ಘನಾಘನ ನಿಷ್ಪರ ಪವನ ... (ವೆಂಕಟರಾಮಪ್ಪ. ಕೆ. (ಸಂ), 1977, ಪು. 58) ಎಂದು ವರ್ಣಿಸಿದೆ. ಪರಸಮಯವಾದಿ ಮೋಡಗಳಿಗೆ ಬಿರುಗಾಳಿಯಿದ್ದಂತೆ ಎಂದು ವರ್ಣಿಸುವಲ್ಲಿ ಭಿನ್ನ ಮತಸಂಪ್ರದಾಯಗಳ ನಡುವೆ ವಾದಗಳು

ಜರುಗುತ್ತಿದ್ದುದನ್ನು ಇದು ಸೂಚಿಸುತ್ತದೆ. ಅಲ್ಲದೆ ಜೈನಮತೀಯ ಮನಿಗಳಾದ ಅವರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದುದನ್ನು ಅರಿಯಬಹುದು. ಮತೀಯ ತಾತ್ತ್ವಿಕ ಸಂಘರ್ಷದಲ್ಲಿ ಈ ಮತಗಳ ಮನಿಗಳು, ಗುರುಗಳು ಭಾಗವಹಿಸುತ್ತಿದ್ದರು. ನಮಯ ಪರಿಕ್ಷೇಯಲ್ಲಿ ಕೊಡ ಈ ಬಗೆಯ ಉಲ್ಲೇಖಗಳು ಕಂಡುಬರುತ್ತದೆ. ಜೈನ ಮನಿ ಶೈಷ್ವರಾದ ಕುಂಡಕುಂದರು (ಕುಲಕರ್ಣಿ. ಬಿ.ಎಸ್. (ಸಂ), 1958, ಪು. 3) ಮತ್ತು ವಾದಿರಾಜರನ್ನು (ಪೂರ್ವೋಕ್ತ , ಪು. 4) ಸೃಂಗಿಸುವಾಗ ಅವರನ್ನು, ಅವರು ಅತ್ಯಾತ್ಮಮ ವಾದಿಗಳು ಹಾಗೂ ಮಹಾವಾದಿಗಳು ಎಂದು ಉಲ್ಲೇಖಿಸುತ್ತದೆ. ಧರ್ಮಾರ್ಥ್ಯತದ ಒಂಭತ್ತನೆಯ ಆಶ್ವಸದ ಅಕಂಪನಾಚಾರ್ಯನ ಕಥೆಯಲ್ಲಿ ಅಕಂಪನಾಚಾರ್ಯ ಮತ್ತು ಉಜ್ಜಂಧನಿಯ ಜಯವರ್ಮ ಅರಸುವಿನ ಮಂತ್ರಿ ಬಲಿಯ ನಡುವಿನ ವಾಗ್ವಾದ (ವೆಂಕಟರಾಮಪ್ಪ. ಕೆ. (ಸಂ), 1977, ಪು. 590). ಸಾಂಸ್ಕಿಕ ಅಧಿಕಾರರಚನೆಯ ವ್ಯವಸ್ಥೆಯಲ್ಲಿ ಭಿನ್ನ ಮತಗಳ ನಡುವಿನ ಮೇಲಾಟವನ್ನು ಸಾಕ್ಷಾತ್ಕಾರಿಸುತ್ತದೆ. ಇದು ಮತೀಯ ಅಲೋಕ ಅಧಿಕಾರದ ಮೇಲ್ಮೆಗಾಗಿ ಪ್ರಯತ್ನಿಸುವಲ್ಲಿನ ಒಂದು ಪ್ರಕ್ರಿಯೆ. ಯಶೋಧರ ಚರಿತೆಯಲ್ಲಿ ಅಕಂಪನ ಮನಿ ಮತ್ತು ಚಂಡಕರ್ಮರ ನಡುವೆ ಇಂಥದ್ದೇ ಮತೀಯ ತಲ್ಲಣದ ವಾದ ಸಂದರ್ಭವಿದೆ. ಅದು ಮತೀಯ ಜಿಜ್ಞಾಸೆಯ ಕುಶಾಹಲಪುಳ್ಳದೆಂಬಂತೆ ತೋರಿದರೂ ಕೊಡ ಅದನ್ನು ನಿರೂಪಿಸುವಲ್ಲಿ, ನಿರೂಪಣೆಯ ರಾಜಕೀಯದ ಮುಖೀನವೇ ಜೈನಮತಪರವಾದ ನಿಲುವನ್ನು ಮಂಡಿಸುವಂಥದ್ದು. ಹಾಗೆಯೇ ವೃತ್ತಾಲಾಸನ ಧರ್ಮ ಪರೀಕ್ಷೆ ಕೊಡ ವಾದದ ರೂಪಕದ ಆಧಾರದಲ್ಲಿ ವಿಸ್ತರಿಸಿಕೊಂಡಿರುವಂಥದ್ದು. ಮನೋವೇಗನು ಬ್ರಾಹ್ಮಣವಿಶ್ವರ ಎದುರು ಕಥಾರೂಪಕಗಳ ಮೂಲಕ ಪ್ರತಿವಾದಿಗಳ ಮಂಡನವನ್ನು ಖಂಡಿಸಿ ತನ್ನ ವಿಚಾರವನ್ನು ಮಂಡಿಸುವುದು ಇದಕ್ಕೆ ನಿದರ್ಶನ. ಇಡೀ ಕಾವ್ಯದ್ವಾರಕ್ಕೂ ಈ ಪ್ರಕ್ರಿಯೆ ಕಂಡುಬರುತ್ತದೆ.

ಆದರೆ ಸಾಂಸ್ಕಿಕ ಅಧಿಕಾರಿಕ ರಚನೆಯಲ್ಲಿ ನಡೆಯುವ ಮತೀಯ ವಾಗ್ವಾದಗಳ ಸ್ವರೂಪವನ್ನು ಪೂರ್ವ ಬಿಂಭಿರುವಂಥದ್ದು ಆದಿಪುರಾಣವೇ. ಮಹಾಬಿಲ ಅರಸನ ಆಸ್ಥಾನದಲ್ಲಿ ನಡೆಯುವ ಭಿನ್ನಮತಗಳ ನಡುವಣ ವಾಗ್ವಾದ, ತತ್ವಮಂಡನ ಮತ್ತು ಖಂಡನಗಳಲ್ಲಿ ಇದನ್ನು ಅರಿಯಬಹುದು. ಸ್ವಯಂಬುದ್ಧ, ಮಹಾಮತಿ, ಸಂಭಿನ್ನಮತಿ ಹಾಗೂ ಶತಮತಿ ಎಂಬುವರು ಈ ವಾಗ್ವಾದದಲ್ಲಿ ಹಾಲ್ಯೋಳ್ಯಾತ್ಮಾರೆ. ಇವರು ಕ್ರಮವಾಗಿ ಜೈನ ಮತ, ಬೃಹಸ್ಪತಿಮತ, ಯೋಗಾಚಾರಮತ ಹಾಗೂ ಮಾಧ್ಯಮಿಕ ಮತಾನುಯಾಯಿಗಳಾಗಿದ್ದು, ತಮ್ಮ ತಮ್ಮ ಮತ ಸಂಪ್ರದಾಯಗಳನ್ನು ಕುರಿತಂತೆ ಸಮಧಿನಾರೂಪದ ವಾದಗಳನ್ನು ಸ್ವಮತೀಯ ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ಮಂಡಿಸುತ್ತಾರೆ. ಸ್ವಯಂಬುದ್ಧನು ಅನುಕ್ರಮವಾಗಿ ಈ ಒಂದೊಂದು ಮತವನ್ನು ಖಂಡಿಸುತ್ತಾನೆ. ತದನಂತರ ಜೀವವಿಲ್ಲವೆಂಬ ಅಪುಗಳ ತಾತ್ತ್ವಿಕತೆಗೆ ಪ್ರತಿಯಾಗಿ ಜೀವನಿರುವನೆಂಬ ಮತೀಯ ತಾತ್ತ್ವಿಕತೆಯನ್ನು ಮಂಡಿಸುತ್ತಾನೆ. ಆತ ಆ ವಾದದಲ್ಲಿ ಹೊನೆಗೆ ವಿಜಯಿಯಾಗುತ್ತಾನೆ. ಇಲ್ಲಿ ಒಂದು ಅಂಶ ಮುಖ್ಯವಾಗಿದೆ.

ಅದೆಂದರೆ ಈ ಮತ್ತಿಯ ವಾಗ್ಣಿದ ರೂಪದ ಸಂಘರ್ಷವು ಪ್ರಭುತ್ವದ ಸಾಂಸ್ಕಿಕ ಅಧಿಕಾರಿಕ ವ್ಯವಸ್ಥೆಯ ಚೋಕಟ್ಟಿನಲ್ಲಿ ನಡೆಯುವಂಧದ್ದಾಗಿದೆ. ಮಹಾಬಲ ಅರಸನ ಆಸ್ಥಾನದಲ್ಲಿ ಅದು ನಡೆಯುತ್ತಿದೆ. ಅದರೆ ಗಮನಿಸಬಹುದಾದ ಅಂಶವೆಂದರೆ ಆತ ಯಾವುದೇ ಮತದ ಪರವಾಗಿಲ್ಲ ಮತ್ತು ವಿರೋಧವಾಗಿಲ್ಲ. ಇದು ಆಧುನಿಕ ಪೂರ್ವಕಾಲೀನ ಮತ್ತಿಯಕ್ಕೆತ್ತದಲ್ಲಿ ರಾಜತ್ವದ ಭಾಗವಹಿಸುವಿಕೆಯ ಸ್ವರೂಪವನ್ನೇ ಚಿತ್ರಿಸುತ್ತದೆ. ಮಹಾಬಲನು ವಿಜಯಿಯಾದ ಸ್ವಯಂಬುದ್ಧನಿಗೆ ಜಯಪತ್ರವನ್ನು ನೀಡುವನು (ನರಸಿಂಹಶಾಸ್ತ್ರ . ಕೆ.ಎಲ್. (ಸಂ), 1999, ಪೃ. 82). ಮುಖ್ಯವಾದ ವಿಷಯವೆಂದರೆ ಆಧುನಿಕ ಪೂರ್ವಕಾಲದ ರಾಜರು ಪೂರ್ಬಾಪಂಥಗಳ ಅಧಿಕಾರದ ಬ್ಯಾಬೋಚೆ ಅವುಗಳ ಅಂತರಿಕ ಸಮಸ್ಯೆಯಿಂಬಂತೆ ಪ್ರಕ್ರಿಯಿಸುತ್ತಿದ್ದರೆ ವಿನಿ: ತಮ್ಮ ರಾಜನ್ಯತಿಕ ಸಮಸ್ಯೆಯನ್ನಾಗಿ ಪರಿಗಣಿಸುತ್ತಿರಲ್ಲ (ರಾಜಾರಾಮ ಹೆಗಡೆ, 2001, ಪೃ. 24). ಇಲ್ಲಿ ಮಹಾಬಲ ಯಾವ ಮತಸಂಪ್ರದಾಯಗಳ ಅಂತರಿಕ ವಿಷಯದಲ್ಲಿ ತಲೆಹಾಕನು. ಬದಲಿಗೆ ಈ ಸಂಘರ್ಷದಲ್ಲಿ ಜಯಿಸಿದ ಸ್ವಯಂಬುದ್ಧನನ್ನು ಆದರಿಸುವನು. ಅಂದರೆ ಮತ್ತಿಯ ಶಾಕಲಾಟಗಳಲ್ಲಿ ವಿಜಯ ಸಾಧಿಸಿದ ಪಕ್ಷಕ್ಕೆ ಪ್ರಭುತ್ವ ಮಾನ್ಯತೆ ನೀಡುತ್ತಿದ್ದಿತು. ಇಲ್ಲಿ ಕೂಡ ಇಂತಹ ಮಾನ್ಯತೆ ರಾಜನ ಖಾಸಗಿ ಶ್ರದ್ಧೆಯನ್ನು ಬಿಂಬಿಸುತ್ತಿರಲ್ಲ. ಬದಲಿಗೆ ಅದು ತನ್ನ ಪ್ರಭುತ್ವಾಧಿಕಾರಕ್ಕೆ ವಿಜಯಿಯಾದ ಪ್ರಬಲ ಮತ ಸಂಪ್ರದಾಯದಿಂದ ಮಾನ್ಯತೆ ಪಡೆಯುವ ಆಕಾಂಕ್ಷೆರೂಪದ್ದಾಗಿದ್ದಿತು.

ಇಲ್ಲಿಂದು ಮುಖ್ಯವಾದ ಅಂಶವಿದೆ. ಭಿನ್ನ ಮತಸಂಪ್ರದಾಯಗಳ ನಡುವಣ ಈ ಬಗೆಯ ತಾತ್ಕಿಕ ಸಂಘರ್ಷಗಳು ನಡೆಯುತ್ತಿದ್ದುದು ಸಾಂಸ್ಕಿಕ ಅಧಿಕಾರಿಕ ವ್ಯವಸ್ಥೆಗಳಲ್ಲಿ ಮಾತ್ರವೇಂದು ತೋರುತ್ತದೆ. ಉದಾಹರಣೆಗೆ ಆಸ್ಥಾನ, ಗುರುಕುಲ, ವಿದ್ಯನ್ಯಂಡಳಿಗಳು ಮುಂತಾದೆಡೆಗಳಲ್ಲಿ. ಇಲ್ಲಿ ಮತಸಂಬಂಧಿ ತಾತ್ಕಿಕತೆಗೆ ಮುಖ್ಯ ಒತ್ತು. ಅದರೆ ಮತಸಂಬಂಧಿಯಾದ ಆಚರಣೆ, ಕರ್ಮಗಳು ಇಲ್ಲಿ ಮುಖ್ಯವಾಗುತ್ತಿರಲಿಲ್ಲವೇಂದು ತೋರುತ್ತದೆ. ಇದಕ್ಕೆ ಕಾರಣವೂ ಕೂಡ ಇದೆ. ಆಧುನಿಕ ಪೂರ್ವ ಸಮಾಜಗಳಲ್ಲಿ ಮತ ಸಂಪ್ರದಾಯಗಳು ಪ್ರತ್ಯೇಕವಾಗಿ ತಮ್ಮ ಗಡಿರೇಖೆಗಳನ್ನು ಗುರ್ತಿಸಿಕೊಳ್ಳಲು ಸಾಧ್ಯವಾಗುತ್ತಿದ್ದುದು ಅವುಗಳ ತಾತ್ಕಿಕ ವಿಚಾರಗಳಲ್ಲಿ ಮಾತ್ರವೇ. ಅದರೆ ಅಂದಿನ ಸಮಾಜದ ಪರಿಸ್ಥಿತಿ ಎಂತಿತ್ತೆಂದರೆ ಭಿನ್ನ ಮತ ಸಂಪ್ರದಾಯಗಳ ಆಚರಣಾ ರೂಪಗಳು ಎಷ್ಟು ಸಂಕರಗೊಂಡಿದ್ದವೇಂದರೆ ಅವುಗಳ ಆಧಾರದಿಂದ ಮತ ಸಂಪ್ರದಾಯಗಳನ್ನು ಗುರ್ತಿಸುವುದು ಕಷ್ಟಸಾಧ್ಯವೇ ಆಗಿದ್ದಿತು. ಭಿನ್ನ ಭಿನ್ನ ಮತ ಸಂಪ್ರದಾಯಗಳ ಅನುಯಾಯಿಗಳು ಪರಸ್ಪರ ಮತಸಂಬಂಧಿತ ಸಂಪ್ರದಾಯಗಳನ್ನು ಆಚರಣಾರೂಪದಲ್ಲಿ ಆಚರಿಸುತ್ತಿದ್ದರು. ಅಲ್ಲದೆ ಈ ಆಚರಣೆಗಳಲ್ಲಿ ಅವರಿಗೆ ಯಾವ ಗೊಂದಲವೂ ಕೂಡ ಇರಲಿಲ್ಲ. ಭಿನ್ನ ಮತಗಳ ನಡುವಣ ಈ ಬಗೆಯ ಸಂಕರಶೀಲತೆ ಜನಸಾಮಾನ್ಯ ಮಟ್ಟದಲ್ಲಿ ಅಂದು ಸಹಜವೇಆದರೂ ಮತ್ತಿಯ ಸಾಂಸ್ಕಿಕ ರಚನೆಯ ಮೇಲೆ ಕುಳಿತ ಮತ್ತಿಯ ನಾಯಕರಿಗೆ ಇದು ಅರಗಿಸಿಕೊಳ್ಳುವಂತಹ ವಿದ್ಯಮಾನವೇನಾಗಿರಲಿಲ್ಲ. ಅವರು

ಸ್ವಮತಾನುಯಾಯಿಗಳ ಈ ಬಗೆಯ ಆಚರಣೆಗಳನ್ನು ಟೀಕಿಸುತ್ತಲೇ, ಸಾಂಸ್ಕೃತಿಕ ಹಂತಗಳಲ್ಲಿ ಭಿನ್ನ ಮತ್ತಿಯರೊಂದಿಗೆ ವಾಗ್ಫಾದಕ್ಕೂ ಇಳಿದರು. ಸ್ವಮತವನ್ನು ಎತ್ತಿಹಿಡಿಯುವ, ಪರಸಮಯವನ್ನು ಖಂಡಿಸುವ ಕೆಲಸವನ್ನು ಅವರು ಮಾಡಿದರು. ಅವರ ಅಂದಿನ ಚಟುವಟಿಕೆಗಳಿಗೆ ಪ್ರಾಚೀನ ಕನ್ನಡ ಸಾಹಿತ್ಯ ಸಂಸ್ಕೃತಿಯು ಕನ್ನಡಿಯಾಗಿದೆ.

ಓರಿಯಂಟಲ್‌ಸ್ಟ್ರೋ ವಿದ್ವಾಂಸರ ಸಾಂಸ್ಕೃತಿಕ ಭಾರತದ ಕಲ್ಪನೆ ತಾರ್ಕಿಕ ಮತ್ತು ವಿಚಾರಯುತ ಆದದ್ದು. ಅದು ಭಾರತದ ಸಾಂಸ್ಕೃತಿಕ ವಿನ್ಯಾಸಗಳನ್ನು ಸರಳ, ನೇರ ಮತ್ತು ವಿಕಾಸಮುಖಿಯಾಗಿ ಗ್ರಹಿಸುತ್ತದೆ. ಆದರೆ ಚರಿತ್ರೆಯ ಗತಿ ಸದಾ ಏಕಮುಖಿಯಾಗಿ ಪ್ರಗತಿಗಾಮಿಯಾಗಿರುವುದಿಲ್ಲ. ಚರಿತ್ರೆಯಂದರೆ ವಿಭಿನ್ನತೆಗಳ, ಆಕಸ್ಮೀಕರಣ ಚರಿತ್ರೆ. ಇದು ಪುಚ್ಚೋನ ದಿಸೋಚೋಸ್ ಪರಿಕಲ್ಪನೆಯ ಒಂದು ಮುಖ್ಯ ಅಂಶ (ರಾಮಚಂದ್ರನ್.ಸಿ.ಎನ್. 2000, ಪು. 62). ಆದ್ದರಿಂದ ಭಾರತದ ಸಾಂಸ್ಕೃತಿಕ ಚರಿತ್ರೆಯನ್ನು ಕುರಿತಂತಹ ತಾರ್ಕಿಕ ಮತ್ತು ವಿಚಾರಶೀಲ ಪಂಥಗಳ ಚಿಂತನೆಗಳು ಭಾರತದ ಕುರಿತಂಥ ಗ್ರಹಿಕೆಗಳನ್ನು ಒಂದು ಕೇಂದ್ರೀಯ ನೆಲೆಗೆ ಬಧಿಗೊಳಿಸುತ್ತವೆ. ಈ ಕಾರಣದಿಂದಾಗಿ ಇಂತಹ ಚಿಂತನೆಗಳು ಕೇಂದ್ರ ಮತ್ತು ಪರಿಧಿ, ಪ್ರಧಾನ ಮತ್ತು ಅಧಿನೇ, ಯಜಮಾನ ಮತ್ತು ಆಳು ಎಂಬಂಧಹ ದ್ವಂದ್ವ ವೈಚಾರಿಕ ಸರಣಿಗಳನ್ನು ಒಪ್ಪುತ್ತವೆ ಮತ್ತು ಅನುಮೋದಿಸುತ್ತವೆ. ಇಂತಹ ದ್ವಂದ್ವಾತ್ಮಕ ಚಿಂತನೆಗಳ ಲೋಪವೆಂದರೆ ಅವು ಈ ದ್ವಂದ್ವಗಳಾಚಿಯ ಅವಕಾಶಗಳನ್ನು ನಿರಾಕರಿಸುವುದೇ ಆಗಿರುತ್ತದೆ. ಯಾವುದೇ ಚಲನಶೀಲ ಸಮಾಜದ ಗತಿಯನ್ನು ಇಷ್ಟು ಸರಳ ಮತ್ತು ನೇರವಾಗಿ ಅಧ್ಯೋಸಾಲಾಗುವುದಿಲ್ಲ. ಅದರಲ್ಲಿ ಭಾರತದ ಸಾಂಸ್ಕೃತಿಕ ವಿನ್ಯಾಸಗಳು ಈ ಮಾದರಿಯವುಗಳಲ್ಲ. ಈ ವಿನ್ಯಾಸಗಳನ್ನು ಭಾರತದ ಅನೇಕ ಬಹುಕೇಂದ್ರಗಳು ರೂಪಿಸಿವೆ. ಮತಧರ್ಮಕ್ಕೆ ಸಂಬಂಧಿಸಿದಂತೆಯೂ ಕೂಡ ಇದು ಅನ್ವಯಿಸುತ್ತದೆ. ಇಂಗ್ಲಿಷ್‌ನ Religion ಎಂಬುದನ್ನು ಧರ್ಮ ಎಂಬುದಾಗಿ ಅನುವಾದಿಸಿಕೊಳ್ಳಲಾಗಿದೆ. ಆದರೆ ಧರ್ಮ ಎನ್ನವಂಥದ್ದು ರಿಲಿಜಿಯನ್‌ಗೆ ಹೋಲಿಸಿದರೆ ಒಂದು ಸಾಮಾನ್ಯ ಕಲ್ಪನೆಯಾಗಿದ್ದ ರಿಲಿಜನ್‌ನ ಸಂಪತ್ತಿತಾರ್ಥವನ್ನು ಅದು ಹೊಂದಿಲ್ಲ. ಅದರ ವ್ಯಾಪ್ತಿ ವಿಶಾಲವಾದದ್ದು, ಉದಾಹರಣೆಗೆ ಗುರುಧರ್ಮ, ವಿದ್ಯಾರ್ಥಿರ್ಥ ಮೌದಲಾದವು. ರಿಲಿಜನ್ ಎಂಬುದಕ್ಕೆ ಮತ ಎಂಬುದು ಸೂಕ್ತವಾದ ಪರ್ಯಾಯವಾಗಬಹುದು. ಉದಾಹರಣೆಗೆ ಇಸ್ಲಾಂಮತ, ಶ್ರೀಯನ್‌ಮತ ಮೌದಲಾದವು. ಇವಕ್ಕೆ ನಿರ್ದಿಷ್ಟತೆಯ ಸ್ವರೂಪವಿದೆ. ಹಾಗಾಗಿ ಇದು ಸೂಕ್ತವೆನಿಸುತ್ತದೆ. ಪ್ರಾಚೀನ ಕನಾಂಟಕದ ಸಂದರ್ಭದಲ್ಲಿ ಮತ ಎನ್ನವ ಕಲ್ಪನೆ ಇಂದು ಯಾವ ಕೇಂದ್ರಬಧ್ಯ, ಏಕ, ಶುದ್ಧ ಮತ್ತು ಪತ್ಯೇಕತೆಯ ಸ್ವರೂಪವನ್ನು ಹೊಂದಿದೆಯೋ ಅಂಥಹ ಪರಿಸ್ಥಿತಿ ಇರಲಿಲ್ಲ. ಬದಲಿಗೆ ಮತ್ತಿಯ ವೈವಿಧ್ಯತೆ ಇದ್ದಿತು. ಆಗಿನ ಸಮಾಜ ಮತ್ತಿಯವಾದದ್ದು. ಭಾರತೀಯ ಸಂದರ್ಭದಲ್ಲಿ ಮತ್ತಿಯ ಎನ್ನವ ಮಾತಿಗೆ ನಿರ್ದಿಷ್ಟ ಅರ್ಥವಿದೆ. ಸಮಾಜವು ಅನೇಕ ಧಾರ್ಮಿಕ ಸಮುದಾಯಗಳಿಂದ ರೂಪಿತವಾಗಿದೆಯೆನ್ನುವುದು ಮತ್ತಿಯ ಚಿಂತನೆಯ ಗ್ರಹಿಕೆ (ರಾಜಾರಾಮ ಹೆಗಡೆ, 2004, ಪು. 22). ಮತ ಎನ್ನವುದು ಇಲ್ಲಿ ಏಕವಾಗಿಲ್ಲ ಮತ್ತು ಯಾವುದೇ ಮತ ಇಲ್ಲಿ ಕೇಂದ್ರವಾಗಿಲ್ಲ. ಮತ ಕುರಿತ ತಾತ್ತ್ವಿಕತೆಗಳು ಬಹುಮಟ್ಟಿಗೆ ಸಂಘರ್ಷಣಾತ್ಮಕ ಸಂವಾದ ಮತ್ತು ಶ್ರಯೆಗಳ ಮೂಲಕ ಇಲ್ಲಿ

ಬೆಳೆದಿದೆ. ವಾದೇ ವಾದೇಜಾಯತೇ ತತ್ತ್ವ ಬೋಧ ಎಂಬುದು ಇದನ್ನೇ ಸೂಚಿಸುತ್ತದೆ. ಯಾವುದೆ ಮತವಾಗಲಿ ತನ್ನ ವಿಚಾರವನ್ನು ಮುಕ್ತ ಚರ್ಚೆಯ ನೆಲೆಗಟ್ಟಿನಲ್ಲಿ ಸ್ಥಾಪಿಸಬೇಕೆದ್ದಿತು. ಅದಕ್ಕೆ ಹಿಂಡನ, ಮಂಡನದ ನೆಲೆಗಳಿದ್ದವು. ಇದು ಮತದ ಒಂದು ರೂಪವಾದ ತಾತ್ತ್ವಿಕತೆ (ತತ್ತ್ವಶಾಸ್ತ್ರ)ಕ್ಕೆ ಸಂಬಂಧಿಸಿದ್ದು. ಭಾರತದ ಸಂದರ್ಭದಲ್ಲಿ ಮತ ಮತ್ತು ತತ್ತ್ವಶಾಸ್ತ್ರ ಜೊತೆಯಲ್ಲಿ ಸಾಗಿವೆ. ಅವರಡೂ ಭಿನ್ನಮಾರ್ಗಗಳನ್ನು ಹಿಡಿದಿಲ್ಲ. ಮತದ ಮತ್ತೊಂದು ರೂಪವಾದ ಆಚರಣೆಯ ನೆಲೆಯಲ್ಲಿ ಇಂಥದೇ ವಿಕೇಂದ್ರಿತೆ ಅಥವಾ ವಿಭಿನ್ನತೆ ಇದ್ದಿತು. ಆದರೆ ಮತೀಯ ಆಚರಣೆಗಳಲ್ಲಿ ಭಿನ್ನ ದೇವರುಗಳನ್ನು ಒಳಗೊಂಡಿರುವ, ಪೂಜಿಸುವ, ದ್ಯುಪಕೇಂದ್ರಿತವಾದ, ಆರಾಧನೆಯಲ್ಲಿನ ಬಹುತ್ವತೆ ಅತ್ಯಂತ ಸಾಮಾನ್ಯವಾದ ಅಂಶವಾಗಿದ್ದಿತು. ಅಹಿಂಸೆಯನ್ನು ಪರಿಭಾವಿಸುವ ಜಿನನನ್ನು ಪೂಜಿಸುವ ಶ್ರಾವಕ ಅದನ್ನು ಉಳಿಸಿಕೊಳ್ಳುತ್ತಲೇ, ಆದರೂಟಿಗೆ, ಮಾರಿಯನ್ನು, ಬಳರಿಯನ್ನು, ಚಿಕ್ಕಯ್ಯನನ್ನು ಪೂಜಿಸುತ್ತಿದ್ದನು ಅಥವಾ ಅದು ವಿಪರ್ಯೋ ಕೂಡ ಆಗುವುದಿತ್ತು. ಮಾಹೇಶ್ವರನೊಬ್ಬಿ ಚಂಡಿಯನೊಬ್ಬಿ, ಜಿನನನೊಬ್ಬಿ, ಪೂಜಿಸುವ ಸಂದರ್ಭವಿದ್ದಿತು. ಕುಟುಂಬದೊಳಗಿನ ಭಿನ್ನಮತೀಯತೆ ಅಂದಿನ ಸಮಾಜದ ಸಹಜ ಲಕ್ಷಣವಾಗಿದ್ದಿತು ಮತ್ತು ಅದು ಇಂದಿನ ಮತೀಯ ಸ್ವಾತಂತ್ರ್ಯತೆಯ ಹಣವಣಿಯನ್ನು ಹೊತ್ತುದಾಗಿರಲಿಲ್ಲ. ಅದು ತಾತ್ತ್ವಿಕತೆಯ ಅಥವಾ ಆಚರಣೆಗಳಲ್ಲಿನ ಗೊಂದಲ ಮತ್ತು ಅಸ್ವಾತ್ಮತೆಯ ಕಾರಣವಾಗಿರಲಿಲ್ಲ. ಅಂದರೆ ಮತದ ತಾತ್ತ್ವಿಕತೆ, ಆಚರಣೆ, ಸಂಪ್ರದಾಯಗಳು ಮತ್ತು ದೇವರ ಆರಾಧನೆಗಳು ಯಾವುದೇ ಸರಳ, ನೇರ ವಿಕಾಸಮುಖಿ ವಿಚಾರದ ತರ್ಕಕ್ಕೆ ಸಿಗದ ಆಸಹಜ ರೀತಿಯಲ್ಲಿದ್ದಿತು ಎಂದು ಅನುಮಾನಿಸಬಹುದಾದರೂ ಅವರಿಗೆ ಅದು ಸಹಜವಾಗಿದ್ದಿತು. ಆಧುನಿಕ ಪ್ರಾರ್ಥಿಕ ಭಾರತೀಯ ಸಾಂಸ್ಕೃತಿಕ ವಿನ್ಯಾಸವನ್ನು ಪುನರ್ವಿರೂಪಿಸಿಕೊಳ್ಳಲು ಈ ಬಗೆಯ ವಿಸಂಗತಿ, ವಿಭಿನ್ನತೆ, ವಿಕೇಂದ್ರಿಗಳನ್ನು ಬಹುತ್ವತೆಗಳನ್ನು ಒಳಗೊಂಡೆ ಮುನ್ನಡೆಯಬೇಕಾಗುತ್ತದೆ.

ಆದ್ದರಿಂದಲೇ ಇಂದಿನ ಜನಪ್ರಿಯ ಪರಿಕಲ್ಪನೆಗಳಾದ ಮತಾಂತರ, ಮತೀಯ ಸಾಮರಸ್ಯ ಎಂಬ ಶಬ್ದಗಳಿಗೆ ಅಲ್ಲಿ ಅರ್ಥವಿಲ್ಲ. ಆದ್ದರಿಂದ ಅಲ್ಲಿ ಮತ ಎಂಬ ಇಂದಿನ ಶುದ್ಧ ಮತ್ತು ಪ್ರತ್ಯೇಕತೆಯ ಕಲ್ಪನೆಯ ಶಬ್ದಗಳಿಗೂ ಕೂಡ ಅಲ್ಲಿ ಸ್ಥಳವಿಲ್ಲ. ಬದಲಾಗಿ ಸಂಪ್ರದಾಯಗಳು ಎಂದು ಅವುಗಳನ್ನು ಗುರುತಿಸಬಹುದು. ಭಿನ್ನ ಸಂಪ್ರದಾಯಗಳಾದ ಜ್ಯೇಂಧು, ಮಾರಿ, ಚಿಕ್ಕಯ್ಯ, ಮಾಹೇಶ್ವರ, ವೃದಿಕ ಮೊದಲಾದ ಸಂಪ್ರದಾಯಗಳಿಗೆ ಮುಕ್ತ ಮತ್ತು ಸಹಜವಾಗಿ ತಮ್ಮ ಒಲವಿಗನುಸಾರವಾಗಿ ಪಲ್ಲಟಗೊಳ್ಳುವ ಸಂದರ್ಭಗಳು ಬಹುತೇಕವಾಗಿದ್ದವು. ಇದು ನಿರಂತರ ಪ್ರಕ್ರಿಯೆಯಾಗಿದ್ದಿತು. ತನ್ನ ನಂಬಿಕೆ ತಕ್ಷಂತೆ ಬದಲಾಗುವ ಪ್ರಕ್ರಿಯೆಯಾಗಿದ್ದಿತು. ಇಂದಿನಂತೆ ಮತಾಂತರಿತ ವ್ಯಕ್ತಿ ಮತಾಂತರವಾದ ಮತಕ್ಕೆ ಪೂರ್ಣವಾಗಿ ಮತಧರ್ಮ, ದೇವರು ಮತ್ತು ಆಚರಣೆಗಳನ್ನು ಬದಲಾಯಿಸಿಕೊಳ್ಳುವಂತೆ ಪರಿವರ್ತನಾಗದೆ ಅಂದಿನ ವ್ಯಕ್ತಿ ತನ್ನ ಸಂಪ್ರದಾಯದಿಂದ ಮತ್ತೊಂದು ಸಂಪ್ರದಾಯಕ್ಕೆ ಬದಲಾದರೂ ಕೂಡ ತನ್ನ ಮೂಲ ಸಂಪ್ರದಾಯದ ಆಚರಣೆಗಳನ್ನು ಉಳಿಸಿಕೊಳ್ಳುತ್ತಲೇ ಹೊಸ ಸಂಪ್ರದಾಯಗಳನ್ನು ಸ್ಥಿರಿಸುವ ಸಾಧ್ಯತೆ ಹೆಚ್ಚಿದ್ದಿತು. ಇಂಥ ಸಂದರ್ಭಗಳನ್ನು ತತ್ತ್ವಶಾಸ್ತ್ರ ಪರ್ಯಾಗಳು ಉಲ್ಲೇಖಿಸುತ್ತವೆ. ಕಾಳಾಮುಖಿ ಶೈವರು, ಮಾರಿ, ಬಳರಿಯ ಆರಾಧಕರಂತೆ ಮರ್ದ್ಯ ಮಥು, ಮಾಂಸ ತಿನ್ನಪುದನ್ನು ಧರ್ಮಾರ್ಪುತ್ರ ಉಲ್ಲೇಖಿಸುತ್ತದೆ (ವೆಂಕಟರಾಮಷ್ಟ). ಕೆ.

(ಸಂ), 1977, ಪು. 610). ವೈಷ್ಣವರು, ಮಾಹೇಶ್ವರರು ಭಿನ್ನ ಮತೀಯರಾಗಿದ್ದರೂ ಕೂಡ ತಮ್ಮ ಉತ್ತಮತೆ ಬಿಟ್ಟು, ಸಾಯುವೆಂದು ಅಂಜಿ ಬಳಿಯನ್ನು ಪೂಜಿಸುವ ಉಲ್ಲೇಖ ಸಮಯ ಪರಿಕ್ಷೇಯಲ್ಲಿ ಕಂಡುಬರುತ್ತದೆ (ಕುಲಕರ್ಣಿ. ಬಿ.ಎನ್. (ಸಂ), 1958, ಪು. 209). ಈ ಪರ್ವಗಳು ಸಾಮಾನ್ಯವಾಗಿ ಉಲ್ಲೇಖಿಸುವಂತೆ ಈ ಶಿಷ್ಟದ್ವೈವಗಳಿಗೆ ತಣ್ಣಂದಭಾದ ಪ್ರಬಿಲವಾದ ಹೈಪೋಟಿಯಿದ್ದದ್ದು ಜನಪದೀಯ ಮತ ಸಂಪ್ರದಾಯಗಳಿಂದಲೇ. ಮಾರಿ, ಮಸ್ಣಿ, ಮೃಲಾರ ಮತ್ತು ಚಿಕ್ಕಯ್ಯ ಮೊದಲಾದ ಈ ಜನಪದೀಯ ದ್ವೈವಗಳು ಭಯದಿಂದಲೋ, ಭಕ್ತಿಯಿಂದಲೋ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದವು. ಮತೀಯ ಸಂಕರತೆಗೆ ಕಾರಣವಾಗಿದ್ದವು. ಶಿಷ್ಟ ದ್ವೈವಗಳ ಅನುಯಾಯಿಗಳನ್ನು ಸೇಳಿಯುವಲ್ಲಿ ಇವು ಮುಖ್ಯವಾಗಿದ್ದವು. ಬಹುಮಟ್ಟಿಗೆ ಸ್ತೀಯರನ್ನು ಕೂಡ ಇವು ತಮ್ಮತ್ತ ಸೇಳಿದುಕೊಂಡಿದ್ದವು. ಆದ್ದರಿಂದಲೇ ಬ್ರಹ್ಮಶಿವ ಇಂಥಹ ಜನಪದೀಯ ಸಂಪ್ರದಾಯನ್ನ ಸ್ತೀಯರನ್ನು ಉಲ್ಲೇಖಿಸಿ, ಅಱಗುಲಿವೆಂಡಿರ್ಝ ಎಂದು ಜರೆಯುವುದು. ಈ ಶಿಷ್ಟ ಮತಗಳಿಗೆ ಒದಗಿದ ಈ ಜನಪದೀಯ ದ್ವೈವಗಳ ಹೈಪೋಟಿಯಿಂದಾಗಿ ಈ ಶಿಷ್ಟಮತಗಳು, ಈ ದ್ವೈವಗಳನ್ನು ತಮ್ಮ ಮತೀಯ ವ್ಯವಸ್ಥೆಯೊಳಗೆ ತಂದುಕೊಳ್ಳಬ ಪ್ರಯತ್ನ ನಡೆಸಿದವು. ಮುಖ್ಯವಾಗಿ ಜ್ಯೇಂಧ್ರ ಇದನ್ನು ಮಾಡುತ್ತದೆ. ಕೊಲ್ಲಾಪುರದ ಲಕ್ಷ್ಮಿ, ಚಂದ್ರಪುಭ ಸ್ವಾಮಿಗಳಿಂದ ಚೋಧಿಸಲಿಟ್ಟು ಜಿನಪದಕ್ಕೆ ಪೂಜಿಸಿ, ಜಿನಮತವನ್ನು ಕೇಳಿ, ಹಿಂಸಾದಿಗಳನ್ನು ಕೈಗೊಳ್ಳಬೆ, ಬಳಿತನವನ್ನು ಬಿಟ್ಟು ಶ್ರಾವಕಿಯಾಗಿ ದೇವತೆಯಾದಳು (ಪೂರ್ವೋಕ್ತ, ಪು. 39) ಎಂದು ಪ್ರತಿಪಾದಿಸುತ್ತದೆ. ಸಿಟಿನಿಂದ ಉಕ್ಕಿ, ಕೋಪದಿಂದ ಕಾದಿ ಸತ್ತವನೆ ಜ್ಯೇಂಧ್ರಾದ ಮೃಲಾರ ದೇವತೆ. ಈಗಲೂ ಆತತನ್ನ ಕೊಲೆಗಾಗಿ ಉಪವಾಸ ಮತ್ತು ವಾರಕೆ ಮಾಡುತ್ತಿರುವುದನ್ನು ನೋಡಿ ತಿಳಿಯಬಹುದು ಎಂದು ಮಂಡಿಸುತ್ತದೆ (ಪೂರ್ವೋಕ್ತ, ಪು. 39). ಪರಶು, ಮೊದಲಾದಪುಗಳನ್ನು ಹಿಡಿದ ಚತುಭುಜ ಮಹಾಕರಿವದನ ಕರಿಮುಖ ಯುಕ್ತ. ಈಗ ವಿನಾಯಕ ಎನ್ನವರು, ಹರಸುತನೆಂದು ಮೂಡರು ಹೇಳುವರು (ಪೂರ್ವೋಕ್ತ, ಪು. 40) ಎಂದು ಜರೆಯುತ್ತದೆ. ಅಲ್ಲದೆ ಮಾರಿ, ಬಳಿ ದೇವಿಯರು ಶಾಸನದೇವಿಯರು (ಪೂರ್ವೋಕ್ತ, ಪು. 40) ಎಂದು ಪ್ರತಿಪಾದಿಸುತ್ತದೆ. ಶಿಷ್ಟ ಮತಗಳು ತನ್ನೂಲಕ ಈ ಜನಪದ ಮತೀಯರನ್ನು ತಮ್ಮಡೆಗೆ ಸೇಳಿಯುವ ಕಾರ್ಯವನ್ನು ಈ ಮೂಲಕ ಮಾಡುತ್ತವೆ. ಆದರೂ ಕೂಡ ಮತಸಂಕರತೆ ಎಲ್ಲ ಮತಗಳಲ್ಲಿ ಕೂಡ ಸಹಜವಾಗಿದ್ದಿತು. ಎಲ್ಲ ಮತಗಳೂ ಅದನ್ನು ಎದುರಿಸುತ್ತಿದ್ದವು. ಶ್ವೇತರು ಜನ್ಮ ಮಾಡುವುದನ್ನು, ಅದರ ನೆವದಲ್ಲಿ ಕುರಿಹಿಂಡನ್ನು ಬರಿದು ಮಾಡುವುದನ್ನು ಸಮಯ ಪರಿಕ್ಷೇ ಉಲ್ಲೇಖಿಸುತ್ತದೆ (ಪೂರ್ವೋಕ್ತ, ಪು. 322).

ಆದರೆ ಈ ಮತ ಸಂಕರದ ಜೊತೆಯಲ್ಲಿ ಕೆಲವು ಮಟ್ಟಿಗೆ ಮತಗಳ ನಡುವೆ ಹೊಂದಾಣಿಕೆಯಂಥ ಪ್ರಯತ್ನಗಳೂ ಕೂಡ ನಡೆದಿವೆ. ಇದು ಮುಖ್ಯವಾಗಿ ಶಿಷ್ಟ ಮತಗಳ ನಡುವೆ ಮಾತ್ರ ಎಂದು ತೋರುತ್ತದೆ. ಮುಖ್ಯವಾಗಿ ಬಲ ಶ್ರೀಯೆಯ ಕುರಿತಂತೆ ಈ ಬಗೆಯ ಹೊಂದಾಣಿಕೆ ಸಾಧ್ಯವಾಗಿದೆ. ವೈದಿಕರೂ ಕೂಡ ಯಜ್ಞದ ಸಮಯದಲ್ಲಿ ಬಲ ನೀಡುವುದನ್ನು ಜ್ಯೇಂಧ್ರ ಅನುಮೋದಿಸುತ್ತದೆ. ವಿಧಿಯಿಂದ ಮಾಡುವ ಕೊಲೆ ಪುಣಿಯತವಾದುದು. ವಿಧಿಯಿಂದಲ್ಲದೆ ಕೊಂಡು ತಿನಿಂದಾಗಿದೆ. ಆದ್ದರಿಂದ ಬ್ರಾಹ್ಮಣರು ವಿಧಿಯಿಂದ ಕೊಂಡು ತಿನ್ನುವರು (ಪೂರ್ವೋಕ್ತ, ಪು. 367) ಎಂದು ಸಮಯ ಪರಿಕ್ಷೇಯು ಉಲ್ಲೇಖಿಸುತ್ತದೆ.

ದುರ್ಗಸಿಂಹನ ಪಂಚತಂತ್ರದಲ್ಲಿ ಕೂಡ ಯಾಗಶಾಗಿ ವಿಧಿಯಿಂದ ಮಾಡುವ ಬಲಿಯ ಬಗೆ ಅನುಮೋದನಾತ್ಮಕವಾದ ನಿಲುವುಗಳಿವೆ. ಶೈವರ ಯಜ್ಞಕ್ರಿಯೆಯ ಬಗ್ಗೆ ಮತ್ತು ಅದರಲ್ಲಿ ಅವರು ನೀಡುವ ಬಲಿಯ ಬಗ್ಗೆ ಸಮಯ ಪರೀಕ್ಷೆ ಉಲ್ಲೇಖಿಸುತ್ತದೆ. ಬಹುಶಃ ಬಲಿಯನ್ನು ಸಾಮಾನ್ಯವಾಗಿ ಅಂದಿನ ಮತಗಳು ತಮ್ಮ ಆಚರಣೆಗಳೊಳಗೆ ಸ್ವೀಕರಿಸಿದ್ದವೆಂದು ತೋರುತ್ತದೆ. ಆದರೆ ಶಿಷ್ಟಮತಗಳು ಅನುಮೋದಿಸುವ ಈ ಬಲಿಕ್ರಿಯೆಯನ್ನು ಜನಪದ ಸಂಪ್ರದಾಯಸ್ಥರು ತಮ್ಮ ಪೂಜಾಸಂಸ್ಕೃತಿಯೊಳಗೆ ಅಂಗೀಕರಿಸಿರುವುದನ್ನು ಈ ಮತ ಸಂಸ್ಕೃತಿಗಳು ಬಹು ಹೀನೇಸಿ ಕಂಡಿವೆ. ಅಂದರೆ ಒಟ್ಟಿನಲ್ಲಿ ಈ ಬಗೆಯ ಸಂಕರತೆ, ಅಸಹನ ಕೆಲ ಮಟ್ಟಿಗಿನ ಅನುಕೂಲಸಿಂಧುತ್ವದ ಚಟುವಟಿಕೆಗಳು ಮತೀಯ ತಲ್ಲಿಗಳ ಅಂದಿನ ಸಂದರ್ಭದಲ್ಲಿ ಸಾಮಾನ್ಯವಾಗಿದ್ದವು. ಮತಾನುಯಾಯಿಗಳು ಒಂದು ಮತೀಯರಾಗಿ ಅಸ್ತಿತ್ವ ಹೊಂದಿದ್ದಾಗಲೇ, ಭಿನ್ನ ಮತ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು. ಇದು ಮತಗಳಿಗೆ ನುಂಗಲಾರದ ತುತ್ತಾಗಿದ್ದಿತು. ಆದ್ದರಿಂದಲೇ ಇಂಥವರನ್ನು ಈ ಮತಗಳು ನಿಪ್ಪರವಾಗಿ ಹಿಂಡಿಸುತ್ತವೆ. ಜೈನಮತ ಇಂಥವರನ್ನು ಮಿಥಾಶ್ರಾವಕರು, ಸಂಶಯಶ್ರಾವಕರು, ವ್ಯಧಾಶ್ರಾವಕರು ಎಂದು ಜರೆದಿದೆ. ಆದರ ಸಮಯ ಮೂಡತೆ, ದೇವತಾ ಮೂಡತೆ, ಲೋಕಮೂಡತೆಯ ಪರಿಕಲ್ಪನೆಗಳು ಈ ಹಿನ್ನಲೆಯದ್ದೇ ಆಗಿವೆ.

ಇಂತಹ ಮತೀಯ ವಿಕ್ಷಿಪ್ತತೆ, ಸಂಕ್ರಮಣದಂತಹ ಸಂದರ್ಭಗಳಲ್ಲಿ ಪ್ರತಿಯೊಂದು ಮತವೂ ಕೂಡ ಜನರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದವು. ಹೀಗೆ ಜನರನ್ನು ಸೆಳೆಯಬೇಕಾದಲ್ಲಿ ಅವ ತಮ್ಮದೇ ಆದ ತಂತ್ರಗಳನ್ನು ಬಳಸುತ್ತಿದ್ದವು. ತಮ್ಮ ಮತೀಯ ಚೋಧನೆಗಳನ್ನು ಕಢೆ, ಪುರಾಣ, ಇತ್ಯಾದಿಗಳ ರೂಪದಲ್ಲಿ ಹೇಳಿ ಸೆಳೆಯುತ್ತಿದ್ದವು. ಅಲ್ಲದೆ, ಜನರು, ಯಾವುದಾದರೂ ಒಂದು ಮತಕ್ಕೆ ಸೇರಿಯೇ ಇರುವುದರಿಂದ, ಅನ್ಯಮತಾನುಯಾಯಿಗಳನ್ನು ಸೆಳೆಯುವ ಪ್ರಯತ್ನವನ್ನು ಅವು ಮಾಡುತ್ತಿದ್ದವು. ಈ ಬಗ್ಗೆ ಸಮಯ ಪರೀಕ್ಷೆ ಉಲ್ಲೇಖಿಸುತ್ತದೆ. ಜೈನ ಮತಗಳಲ್ಲಿ ಈತ ಸ್ಥಿರವಾದ. ಒಳ್ಳೆಯದು ಮಾಡಿದನೆನ್ನದೆ ತಮ್ಮ ಕಡೆ ಸೆಳೆದುಕೊಳ್ಳುವರು ಗೌರವರ ಕಢೆಗಳನ್ನು ಹೇಳಿ ಎಂದು ಶೈವ ಮತವನ್ನು ಕುರಿತು ಅದು ಟೀಕೆಸುತ್ತದೆ (ಪೂರ್ವೋಕ್ತ, ಪು. 291). ಜೈನ ಮತಕ್ಕೂ ಕೂಡ ಈ ಕಾರ್ಯಪ್ರಿಧಾನ ಅನ್ಯಾಯಿಸುತ್ತದೆ. ಆದರೆ ಈ ಮತಗಳು ಪರ ಸಮಯಗಳಿಂದ ಅನುಯಾಯಿಗಳನ್ನು ಸೆಳೆಯಲು ತಮ್ಮದೇ ಆದ ತಂತ ವಿಧಾನವನ್ನು ಅನುಸರಿಸುತ್ತಿದ್ದವು. ಇದರಿಂದಾಗಿ ಭಿನ್ನ ಮತಗಳ ನಡುವೆ ಅಸಹನ ಸಾಮಾನ್ಯವಾಗಿದ್ದಿತು. ಏಕೆಂದರೆ ಪ್ರತಿಮತಗಳೂ ಕೂಡ, ಪ್ರತಿ ಮತಗಳ ಅನುಯಾಯಿಗಳನ್ನು ಸೆಳೆಯುವ, ತಮ್ಮನ್ನು ವಿಸ್ತರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದ್ದರಿಂದ ಈ ಅಸಹನ ಸಹಜವಾಗಿದ್ದಿತು. ಹರ, ಕೃಷ್ಣ, ಬುದ್ಧ, ಜಿನನೊಡನೆ, ವೈದಿಕರಿಗೆ ಮಿಶ್ರತ್ವವಿಲ್ಲ ಎಂದು ಜೈನಮತ ಟೀಕೆಸುತ್ತದೆ (ಪೂರ್ವೋಕ್ತ, ಪು. 370). ವೇದ ಸ್ವಯಂಭು ಅಲ್ಲವೆಂದು ಶೈವರು, ಮಾದೇವ ದ್ಯುವವಲ್ಲ, ವೇದ ಮಾತ್ರವೇ ಎಂದು ಪಾರ್ವತಿ ನುಡಿವರು (ಪೂರ್ವೋಕ್ತ, ಪು. 373) ; ಭಗವರು, ಗೌರವರು, ಸುಗತರು, ಖಂಡಿಯರನ್ನೆಲ್ಲ ಈ ವೈದಿಕರು ಪಾಣಂಡಿಗಳಿಂದ ನೆಚ್ಚಿರು (ಪೂರ್ವೋಕ್ತ, ಪು. 370). ಇದು ಮೇಲೆಖ್ಯಾಟಕ್ಕೆ ವೈದಿಕ ಟೀಕೆ ಎಂಬಂತೆ ತೋರುವುದಾದರೂ ಕೂಡ, ವೈದಿಕರ ಅನ್ಯಮತೀಯರ ಕುರಿತ ನಡವಳಿಕೆಯೆ ಎಂಬಂತೆ ಕಾಣುವುದಾದರೂ

ಕೊಡ, ಇದು ಅನ್ಯಮತಿಯರ ಕುರಿತಂಥ ಇತರ ಮತಗಳ ಸಾಮಾನ್ಯ ನಡವಳಿಕೆಯೇ ಆಗಿದ್ದಿತು. ಆದ್ದರಿಂದ ಅವು ಅನ್ಯಮತಿಯರನ್ನು ಟೀಕಿಸುತ್ತಲೇ ಅವರ ಅನುಯಾಯಿಗಳನ್ನು ಸೇಳಿಯುವ ಕೆಲಸವನ್ನು ಮಾಡುತ್ತಿದ್ದವು. ಈ ಸಮಯಗಳು, ಅನ್ಯ ಸಮಯಗಳ ಬೋಧನೆಗೆ ಸೇಳಿಯಲ್ಪಟ್ಟು ತನ್ನ ಅನುಯಾಯಿಗಳು ಜಾರದಂತೆ, ಅನ್ಯಮತದೂಡಣಿಯನ್ನು ಅವು ಮಾಡುತ್ತಿದ್ದವು. ಜ್ಯೇಂದ್ರಿಯ ಇದನ್ನು ತನ್ನ ಸಾಹಿತ್ಯ ಸಂಸ್ಕೃತಿಯ ಮೂಲಕ ಮಾಡಿದೆ. ಅನ್ಯಸಮಯಿಗಳಾದ ಮಾಹೇಶ್ವರರು ಮತ್ತು ವೈಷ್ಣವರನ್ನು ಅದು ನಿಂದಿಸುತ್ತದೆ. ಅವರು ಕುಮಾಗಾವಲಂಬಿಗಳು ಎಂದು ಟೀಕಿಸುತ್ತದೆ (ಪೂರ್ವೋಕ್ತ, ಪು. 85). ಇದರ ಜೊತೆಗೆ, ಪರ್ವಾಯವಾಗಿ ಅದು ಸ್ವಸಮಯವನ್ನು ಸಮರ್ಪಿಸಿಕೊಳ್ಳುವ, ಹೊಗಳಿಕೊಳ್ಳುವ ಕಾರ್ಯವನ್ನು ಅದು ನಡೆಸುತ್ತದೆ. ಮಿಥಾತವಾದ ಮಾಹೇಶ್ವರವನ್ನು, ಅನ್ಯಸಮಯಗಳನ್ನು ಬಿಟ್ಟು ಸದ್ಯಷ್ಟಿಯಾದವರು ಜ್ಯೇಂದ್ರಿಯ ಅದು ತನ್ನನ್ನು ಪುರಸ್ಕರಿಸಿಕೊಳ್ಳುತ್ತದೆ. ಇಂಥ ಕೆಲಸವನ್ನು ಸರ್ವಮತಗಳು ಮಾಡುತ್ತಿದ್ದವು. ಸಮಾಜದಲ್ಲಿನ ಒಳಿತಿಗೆ, ಉತ್ತಮ ಸಾಧನೆಗಳಿಗೆ ತಾವು ಕಾರಣವೆಂದು ಈ ಮತ ಸಂಸ್ಕೃತಿಗಳು ಸಮರ್ಪಿಸಿಕೊಳ್ಳುತ್ತಿದ್ದವು. ಕೆಲವೊಮ್ಮೆ ಅನ್ಯ ಮತಿಯ ಸಾಧನೆಗಳನ್ನೂ ಕೊಡ ತಮ್ಮದೇ ಸಾಧನೆಯೆಂಬಂತೆ ಪರಿಗಣಿಸಿ, ಬೆನ್ನುತ್ಪಣಿಕೊಳ್ಳುತ್ತಿದ್ದವು. ಜ್ಯೇಂದ್ರಿಯ ಇದನ್ನು ಮಾಡಿದೆ. ಪಾಣಿನಿ ತನ್ನ ಸೂತ್ರವನ್ನು ಜ್ಯೇಂದ್ರ ಬುದ್ಧಿಯಿಂದ ಕೊಟ್ಟಿರುವುದು, ಭಾಷ್ಯಾಣರೆಲ್ಲ ಬೇಡಲು ಬುಧಮಿತ್ರ ವೃತ್ತಿಯನ್ನು ಕೊಟ್ಟು ಎಂದು ಪ್ರತಿಪಾದಿಸುತ್ತದೆ (ಪೂರ್ವೋಕ್ತ, ಪು. 41). ಅಲ್ಲದೆ ಅನ್ಯಮತಿಯ ಧಾರ್ಮಿಕ ಗ್ರಂಥಗಳಲ್ಲಿ ಕೊಡ, ತನ್ನ ದೈವದ ಸ್ತುತಿಯಿದೆಯಿಂದು ಪ್ರತಿಪಾದಿಸುತ್ತದೆ. ವೈದಿಕರ ಧಾರ್ಮಿಕ ಪರ್ಯಾಗಾದ ವೇದಗಳಲ್ಲಿ ಜಿನನ ಸ್ತುತಿಯಿದೆಯಿಂದು ಜ್ಯೇಂದ್ರಿಯ ಪ್ರತಿಪಾದಿಸುತ್ತದೆ (ರಾಘವೇಂದ್ರರಾಘ್ವ. ಕ. (ಸಂ), 1982, ಪು. 105). ಆದರೆ ಅದೇ ಜ್ಯೇಂದ್ರಿಯ ಸಮಯ ಪರೀಕ್ಷೆ ವೇದವನ್ನು ನಿರಾಕರಿಸುತ್ತದೆ. ಕೊಲೆ, ಅಡಗು, ಪರಸ್ತಿ ಬಯಸುವವರು ವೇದ ಓದುವರು. ಅವುಗಳನ್ನು ಬಯಸದವರು ಅದನ್ನು ಓದರು (ಕುಲಕಣ್ಣ. ಬಿ.ಎಸ್. (ಸಂ), 1958, ಪು. 274) ವೈದಿಕ ಮತಿಯ ಪರ್ಯಾದಲ್ಲಿ ಜ್ಯೇಂದ್ರಸ್ತುತಿಯಿದೆಯಿಂದು ಪ್ರತಿಪಾದಿಸುವ ಮೂಲಕ ಜ್ಯೇಂದ್ರ ಶೈಷ್ವತೆಯನ್ನು ಪ್ರತಿಪಾದಿಸಿ, ಅವರನ್ನು ಒಲಿಸಿಕೊಳ್ಳುವ ಮನೋಧರ್ಮವಿದೆ. ಮತ್ತೊಂದರಲ್ಲಿ ವೈದಿಕ ಮತ ಮತ್ತು ಆದರ ಪರ್ಯಾಗಳನ್ನು ದೂಷಿಸುವ ನಿಲುವಿದೆ. ಜ್ಯೇಂದ್ರ ಶೈಷ್ವತೆ, ಪರಮತದೂಡಣಿ ಈ ಎರಡು ಶ್ರಯೆಗಳ ಮೂಲಕ ಸ್ವಮತಿಯರನ್ನು ರಕ್ಷಿಸಿಕೊಳ್ಳುವ ನಿಲುವೂ ಕೊಡ ಇಲ್ಲಿದೆ. ಮತಗಳು ಈ ಬಗೆಯ ರಕ್ಷಣಾತ್ಮಕ ನಿಲುವನ್ನು ತೆಗೆದುಕೊಳ್ಳುವುದು ತತ್ತ್ವಂದಭಾದಲ್ಲಿ ಸಾಮಾನ್ಯ ಸಂಗತಿಯಾಗಿದ್ದಿತು. ಅನ್ಯ ಮತಾನುಯಾಯಿಗಳಿಗೆ, ಸ್ವಮತಸ್ವಿಕರಣಕ್ಕೆ ಅವು ಅಮಿಷವೋದ್ದೂತಿದ್ದವು. ಆದರ ಜೊತೆಯಲ್ಲಿ ಅವು ಸ್ವಮತವನ್ನು ಟೀಕಿಸುವವರಿಗೆ ಮತಿಯ ನಂಬಿಕೆ ಆಧಾರಿತವಾದ ಭಯವನ್ನು ಒದ್ದುತ್ತಿದ್ದವು. ಜಿನಪೂರ್ಜಿ ಕೆಡಿಸಿದವರು, ಜಿನೇಂದ್ರಧರ್ಮವನ್ನು ಹಳೆದವರು ಮನಸ್ಸಿನ ಉತ್ಸಾಹ ಇಲ್ಲದಾಗುವರು ಮತ್ತು ಕೃಕಾಲುಗಳನ್ನು ಕಳೆದುಕೊಳ್ಳುವರು ಎಂದು ಧರ್ಮಾರ್ಥ ಉಲ್ಲೇಖಿಸುತ್ತದೆ (ವೆಂಕಟರಾಮಪ್ಪ. ಕ. (ಸಂ), 1977, ಪು. 143). ವಡ್ಡಾರಾಧನೆಯಲ್ಲೂ ಈ ಬಗೆಯ ಉಲ್ಲೇಖಿವಿದೆ. ಜ್ಯೇಂದ್ರಮರ್ಮವನ್ನು ಹಳೆದ ಕಾರಣದಿಂದ ವಾಯುಭೂತಿ ಜೀದುಂಬರ ಕುಷ್ಣವಾಗಿ, ಮಣಿಹಿಡಿದು, ನಮೆದು ಸತ್ತು, ಹೆಣ್ಣುಕತ್ತೆ, ಬೇಪಂದಿ, ಹೆಣ್ಣು ನಾಯಿ, ದುರೂಪೆ, ದುರ್ವಾಸ, ದುರ್ಗಂಧಿ, ದುಸ್ಸರೆ, ಮಾದಿಗಳಾಗಿ ಹುಟ್ಟುತ್ತಾನೆ. ಇದು ಮತ ಸಂಸ್ಕೃತಿಗಳೊಳಗೆ

ಸಂಘರ್ಷಣೆ ಮತ್ತು ಸಂಕ್ರಮಣದ ಸಂದರ್ಭದಲ್ಲಿ ಅವುಗಳು ಏರ್ಡಿಸಿಕೊಳ್ಳುವ ರಕ್ಷಣಾತ್ಮಕ ಸಾಧನಗಳು. ಇಂಥ ತಲ್ಲಿಗಳ ಸಂದರ್ಭದಲ್ಲಿ ಮತ ಸಂಸ್ಕೃತಿಗಳು ಮತಗಳ ನಡುವೆ ದಾಟುವಿಕೆಗೆ ಪ್ರೋತ್ಸಾಹಿಸುತ್ತಲೆ, ಸ್ವಮತೀಯರನ್ನು ಉಳಿಸಿಕೊಳ್ಳುವ ಧೋರಣೆಯೊಂದು ವಿಧಾನ. ಇಂತಹ ಸಂದರ್ಭದಲ್ಲಿ ಅನ್ಯಮತ ನಿಂದನೆ, ವಿಡಂಬನೆ, ವ್ಯಂಗ್ಯ ಸಾಮಾನ್ಯವಾಗುತ್ತದೆ. ಸ್ವಸಮಧನ, ಸ್ವವಿಮತ್ ಮತಗಳಲ್ಲಿ ಕಂಡುಬರುತ್ತವೆ. ಬಲಾತ್ಮಾರ ಅಥವಾ ಅನುನಯದ ಮುಖೇನ ಅನ್ಯಮತೀಯರನ್ನು ಓಲ್ಯೆಸುವ ದೃಷ್ಟಿಯೊಂದೆ ಬೇಕಿಯತ್ತದೆ.

**ತತ್ವಾಂದಭರದ ಕುಟುಂಬದೊಳಗಣ ಮತೀಯ ಸಂಘರ್ಷದ ಸ್ವರೂಪವನ್ನು ಚಿತ್ರಿಸುವಲ್ಲಿ ಯಶೋಧರಚರಿತೆ ಮುಖ್ಯವಾಗಿದೆ.** ಯಶೋಧರ ಚರಿತೆ ಜಿನತತ್ವದ ಅಹಿಂಸಾ ಭಂಗದ ಸಂಕಲ್ಪ ಹಿಂಸೆಯಿಂದ ಜೀವ ಅನುಭವಿಸುವ ಪಡಿಪಾಟಲುಗಳನ್ನು ಚಿತ್ರಿಸುತ್ತದೆ. ಆದರೆಇಲ್ಲಿನ ವಿಶೇಷವೆಂದರೆ ಇದಕ್ಕೆ ಕುಟುಂಬದ ಪರಿಪ್ರೇಕ್ಷೆಯಿರುವುದೇ ಆಗಿದೆ. ಯಶೋಧರ, ಅಮೃತಮತಿ, ಚಂದ್ರಮತಿ ಎಲ್ಲರೂ ಕೂಡ ಭಿನ್ನ ಮತ ಸಂಪ್ರದಾಯದ ಅನುಯಾಯಿಗಳು. ಜೈನಿಯ ನಿರೂಪಣೆಯ ಯಶೋಧರಚರಿತೆ ಚಂದ್ರಮತಿ, ಅಮೃತಮತಿಯ ಅವನತಿಯನ್ನು ಅವರು ಜೈನಮತೀಯರಲ್ಲದ ಹಿಂಸಾರಭಸಮಿಗಳು ಎಂಬ ಕಾರಣಕ್ಕೆ ಚಿತ್ರಿಸುತ್ತದೆ. ಒಂದೇ ಕುಟುಂಬದ ಭಿನ್ನ ಸಂಪ್ರದಾಯಸ್ಥರು ಅವರು ಅನುಸರಿಸುವ ಭಿನ್ನ ಸಂಪ್ರದಾಯ ಮತ್ತು ತತ್ವಗಳ ಕಾರಣದಿಂದ ಅವರು ಇಲ್ಲಿಯವ ಅಧೋಗತಿ ಮತ್ತು ಪರಿವ ಉದ್ದೇಶಗತಿಯನ್ನು ಚಿತ್ರಿಸುತ್ತ ಜೈನ ಮತದ ಶೈಷ್ವತೆಯನ್ನು ಎತ್ತಿಹಿಡಿಯುತ್ತದೆ. ಯಶೋಧರ ಚರಿತೆಯಲ್ಲಿ ನಿರೂಪಿತವಾದ ಒಂದು ಕುಟುಂಬದೊಳಗಣ ಭಿನ್ನ ಸಾಂಪ್ರದಾಯಿಕ ಚಟುವಟಿಕೆಗಳ ಚಿತ್ರಣ ಸಮಕಾಲೀನ ವಾಸ್ತವ ದರ್ಶನವೇ ಆಗಿದೆ. ಜಿನಮತಾನುಯಾಯಿಗಳೊಳಗೆ ಪ್ರಸರಣವಾಗುವ ಪರ್ಯಾಯ ಅಹಿಂಸೆಯ ಹಿರಿಮೆ, ತನ್ಮೂಲಕ ಜಿನತತ್ವದ ಶೈಷ್ವತೆ, ಪಾವರ ಆಚರಣೆಗಳ ಪ್ರೋತ್ಸಾಹನ, ತನ್ಮೂಲಕ ವೈದಿಕ ತತ್ವಗಳನ್ನು ನಿರಾಕರಿಸುವ ಮೂಲಕ ಅವರಲ್ಲಿ ಜಿನಶಿಫ್ಟೆಯನ್ನು ಹೆಚ್ಚಿಸಿ ತಮ್ಮಲ್ಲಿ ಉಳಿಸಿಕೊಳ್ಳುವ ಪ್ರಯತ್ನದ ಒಂದು ಭಾಗವಾಗಿದೆ. ಅದರ ಜೊತೆಗೆ ಭಿನ್ನಮತೀಯರನ್ನು ತಮ್ಮೆಡೆಗೆ ಆರ್ಕಿಫಿಂಸುವ ಒಂದು ಆಮಿಷವೂ ಕೂಡ ಆಗಿದೆ. ಮಾರಿದತ್ತನೊಂದಿಗೆ, ಜನಪದೀಯದ್ವೈವಾದ ಚಂಡಮಾರಿಯೂ ಕೂಡ ಅಹಿಂಸಾ ಪೂಜೆಗೆ ಒಲಿಯುವುದು ಜನರ ಕ್ಷುದ್ರದೇವತೆಗಳ, ಜನಪದ ದೇವತೆಗಳ ಬಗೆಗಿನ ಆರಾಧನಾಭಾವವನ್ನು ತನ್ನೆಡೆಗೆ ತಿರುಗಿಸಿಕೊಳ್ಳುವುದೇ ಆಗಿದೆ. ಮತಾಂತರಿ ಧರ್ಮವಾದ ಜೈನಕ್ಕೆ ಇದು ಅನಿವಾರ್ಯವೂ ಆಗತ್ಯವೂ ಕೂಡ ಆಗಿದೆ.

**ಮಧ್ಯಕಾಲೀನ ಕೆನಾಂಟಿಕದಲ್ಲಿ ಮಹಾಸಾಮಾಜಿಕಗಳ ಅಳಿವಿನ ನಂತರ ಸ್ಥಳೀಯ ಕಿರುಪಾಳಿಯವಟ್ಟಿಗಳು ರೂಪಗೊಂಡವು. ಸಣ್ಣಸಣ್ಣ ಪಾಳಿಯ ಪಟ್ಟಿಗಳು ತಮ್ಮ ಸಾಂಸ್ಕೃತಿಕ ರಾಜಕಾರಣದ ಅವಶ್ಯಕತೆಯಾಗಿ ಸಾಂಸ್ಕೃತಿಕ ಮತಗಳಿಗೆ ಮಾನ್ಯತೆ ನೀಡುವ ಸಂದರ್ಭಗಳಿದ್ದವು. ತನ್ಮೂಲಕ ತಮ್ಮ ಅಧಿಕಾರಕ್ಕೆ ಅಲೋಕಿಕ ಮಾನ್ಯತೆ ಪಡೆಯುವ, ಲೋಕ ಅಧಿಕಾರ ಗಿಟ್ಟಿಗೊಳಿಸಿಕೊಳ್ಳುವ ಅವೇಕ್ಕೆ ಅವಕ್ಷಿದ್ದವು. ಲೋಕದ ಮಾನ್ಯತೆ ಪಡೆಯಲು ಈ ಮತಗಳ ನಡುವೆ ಮೇಲಾಟಿದ ಸಂಘರ್ಷಗಳು ಸಾಮಾನ್ಯವಾಗಿದ್ದವು. ಆದರೆ ಪ್ರಭುತ್ವ ಈ ಮತೀಯ ಸಂಘರ್ಷದಲ್ಲಿ ತಾನು ಪಾಲೇಗ್ಲಿದೆ, ಗೆದ್ದ ಮತಗಳಿಗೆ ಮಾನ್ಯತೆ ನೀಡುತ್ತಿದ್ದವು.**

ಬಹುಮಟ್ಟಿಗೆ ಸಾಂಸ್ಕಿಕ ಮತಗಳು ಲೋಕ ಮಾನ್ಯತೆ ಪಡೆದು, ಪ್ರಾದೇಶಿಕ ವ್ಯಾಪ್ತಿಯನ್ನು ಪಡೆದಿದ್ದವೆಂಬಂತೆ ತೋರುತ್ತದೆ. ಆದರೆ ಇಸ್ಲಾಂ ಧಾರೀಯ ನಂತರ ಇಂತಹ ಸಾಂಸ್ಕಿಕ ಮತಗಳು ಬಹುತೇಕ ಸ್ಥಿತ್ಯಂತರದ ನೆಲೆಯನ್ನು ತಲುಪಿದವು. ಆ ಸಂದರ್ಭದಲ್ಲಿ ಮುಸ್ಲೆಂಗೆ ಬಂದದ್ದು ಅಸಾಂಸ್ಕಿಕವಾದ ಜನಪದೀಯ ಮತಸಂಪ್ರದಾಯಗಳು ಮತ್ತು ವಾಮಪಂಥಗಳು. ಇವು ಬಹುತೇಕ ಜನಸಾಮಾನ್ಯರ ನಡುವೆ, ಶೈಮಿಕರ ನಡುವೆ ಬೇಕೆದು ಬಂದವು. ತತ್ವಾಲ್ಯಾಸ ಭೂಳಾಳಿಗಮಾನ್ಯ ಪದ್ಧತಿಯು ಭೂಮಾಲಿಕರಿಗೆ ಭೂಮಿಯ ಒಡೆತನ ಹಾಗೂ ರ್ಯಾತ್ ಮತ್ತು ಸಾಮಾನ್ಯಜನರಿಗೆ ಅದರಲ್ಲಿ ದುಡಿಯುವ ಕರ್ತವ್ಯವನ್ನು ಸೃಜಿಸಿದವು. ವಿಪರೀತಗೇಣಿ, ರಾಜಕೀಯ ಅನಿಶ್ಚಿತತೆ, ಇಸ್ಲಾಂ ಆಕ್ರಮಣದ ಭಯ ಇವೆಲ್ಲವೂ ಜನಸಾಮಾನ್ಯರಿಗೆ ಈ ರಹಸ್ಯ ಪಂಥಗಳತ್ತ ಒಲವು ಬೇಕೆನಲು ಸಾಧ್ಯವಾಯಿತು. ಅದರಲ್ಲಿ ಕೊಡ ಮಹಿಳೆಯರ ಸಮಾನ ಮತ್ತು ಸತ್ಯಿಯ ಪ್ರಾತಿನಿಧಿ ಬಯಸುತ್ತಿದ್ದ ಈ ಪಂಥಗಳು ಮಹಿಳೆಯರ ಹಾಲ್ಮೀಳ್ಳುವಿಕೆಯನ್ನು ಅನಿವಾಯಗೊಳಿಸಿದವು. ಜನಪದೀಯ ಮತ್ತು ವಾಮಪಂಥಗಳಂತಹ ರಹಸ್ಯ ಪಂಥಗಳಲ್ಲಿ ಮಹಿಳೆಯರಿಲ್ಲದೆ ಆ ಸಂಪ್ರದಾಯದ ತುರೀಯ ಲಕ್ಷ್ಯವನ್ನು ಸಿದ್ಧಿಸಲು ಸಾಧ್ಯವಿಲ್ಲದ್ದಾಗಿದ್ದಿತು. ತಾಂತ್ರಿಕ ಪಂಚ ಮಾರ್ಗ ಸಾಧನೆಗೆ ಇವರ ಹಾಲ್ಮೀಳ್ಳುವಿಕೆ ಅನಿವಾಯವಾಗಿದ್ದಿತು. ಇದು ಈ ಸಂಪ್ರದಾಯಗಳಲ್ಲಿ ಮಹಿಳೆಯ ಸಮಾನ ಭಾಗೀದಾರಿಯನ್ನು ಬಯಸಿತು. ಮುಖ್ಯವಾಗಿ ಶೈಮಿಕ ಮಹಿಳೆಯರು ಇದರಲ್ಲಿ ಹಾಲ್ಮೀಂಡರು. ಕೆಲವು ಶ್ರೀಮಂತ ಮತ್ತು ರಾಜಮನೆತನದ ಸ್ತ್ರೀಯರೂ ಕೊಡ ಇದರಲ್ಲಿ ಹಾಲ್ಮೀಳ್ಳುತ್ತಿದ್ದರು. ಬಹುಮಟ್ಟಿಗೆ ಈ ಮಹಿಳೆಯರು ಸಾಂಸ್ಕಿಕ ಮತಗಳ ಅನುಯಾಯಿಗಳಾಗಿದ್ದ ಸಂದರ್ಭಗಳು ಬಹಳವಿದ್ದವು. ಅವರು ಇಂಥಹ ರಹಸ್ಯ ಪಂಥಗಳ ಅನುಯಾಯಿಗಳು ಕೊಡ ಆಗಿದ್ದು, ಅವುಗಳಿಗೆ ನಡೆದುಕೊಳ್ಳುತ್ತಿದ್ದರು. ಇದು ತತ್ವಂದರ್ಭದಲ್ಲಿನ ಬಹು ಸಾಮಾನ್ಯವಾದ ಸಂಗತಿಯಾಗಿದ್ದಿತು. ಆದರೆ ಮತ್ತಿಂದ ಶುದ್ಧತೆ ಮತ್ತು ಪ್ರತ್ಯೇಕತೆ ಬಯಸುತ್ತಿದ್ದ ಸಾಂಸ್ಕಿಕ ಮತಗಳಿಗೆ ಇದು ಬಹು ತೀವ್ರವಾದ ಸಮಸ್ಯೆಯಾಗಿದ್ದಿತು. ಆದ್ದರಿಂದಲೇ ಬ್ರಹ್ಮಶಿವ ಇಂಥಹ ಸಾಂಸ್ಕಿಕ ಮತದಾರಿಗೆ ಕಾಲಿಟ್ಟ ಮಹಿಳೆಯರನ್ನು ಅಱಗುಲಿವೆಂಡಿರ್ಬೇಕು ಎನ್ನುವನು. ಬಸವಣ್ಣ ಕೊಡ ಇಂಥಹ ಮಹಿಳೆಯರನ್ನು ಟೀಕಿಸುತ್ತಾನೆ. ಸಾಂಸ್ಕಿಕ ಮತಗಳು ಮತ್ತಿಂದ ಕ್ಷೇತ್ರದಲ್ಲಿ ಮಹಿಳಾ ಭಾಗೀದಾರಿಕೆಯನ್ನು ನಿರಾಕರಿಸಿದವು. ಆದರೆ ಜನಪದೀಯ ಮತ ಧರ್ಮಗಳು ಮಹಿಳೆಗೆ ನೀಡಿದ ಪ್ರಾಮುಖ್ಯತೆ, ಪ್ರಾಶಸ್ಯ ಅರಿತು ಅವುಗಳ ನಂತರದಲ್ಲಿ, ಪ್ರತಿರೋಧಾತ್ಮಕವಾಗಿ ಮಹಿಳೆಯರನ್ನು ತಮ್ಮಧಾರ್ಮಿಕ ವಿಧಿಗಳಲ್ಲಿ ಒಳಗೊಂಡವು. ರಾಜಕೀಯ ಅನಿಶ್ಚಿತತೆಯು ಮುಖ್ಯವಾಗಿ ಸಾಂಸ್ಕಿಕ ಮತಗಳಿಗೆ ಬಲವಾದವಿಟ್ಟು ನೀಡಿತು. ಇದು ಮುಂದೆ ತಾಂತ್ರಿಕ ಪಂಥಗಳ ಬಲವರ್ಧನೆಗೆ ಹೇತುವಾಯಿತು. ಈ ರಹಸ್ಯ ಪಂಥಗಳು ಕೆಳವರ್ಗಗಳಿಗೆ ನೀಡಿದ ಪ್ರಾಮುಖ್ಯತೆ, ಅವರನ್ನು ಒಳಗೊಂಡ ಪರಿ, ಮುಕ್ತತೆ, ಮಹಿಳೆಗೆ ನೀಡಿದ ಸ್ವಾತಂತ್ರ್ಯ ಇವುಗಳು ಮುಖ್ಯವಾಗಿ ಜಂಗುಳಿದೇವರುಗಳು ಮಧ್ಯಕಾಲದಲ್ಲಿ ಈ ಪಂಥಗಳ ಪ್ರವರ್ಧಮಾನತ್ವಕ್ಕೆ ಕಾರಣವಾಯಿತು. ಇವುಗಳು ಸಾಂಸ್ಕಿಕ ಮತ್ತಿಂದ ಬಲದಿಂದ ಆಫಾತ ನೀಡಿದವು. ಆದ್ದರಿಂದಲೇ ಬ್ರಹ್ಮಶಿವನಲ್ಲಿ ಮತ್ತು ವಚನಕಾರರಲ್ಲಿ ಈ ಕುರಿತಂತೆ ಬಲವಾದ ವಿರೋಧದ ದನಿಗಳು ಎದ್ದಿರುವುದು.

ಮತ್ತಿಂದ ಸೀಮೋಲ್ಲಂಫನೆಗಳು ಸಾಮಾನ್ಯವಾದ ಮತ್ತು ಚೈನಮತ್ತಿಂದ ಇಳಿಕೆಯ ಕಾಲದಲ್ಲಿ

ಅವರನ್ನು ಒಟ್ಟಿಗೆ ಸಂಘಟಿಸುವ ಕಾರ್ಯ ಆ ಕಾಲಾವಧಿಯಲ್ಲಿ ಶುರುವಾಗಿದೆ. ಈ ಕಾಲದ ಜ್ಯೇನ ಪರ್ಯಾಗಳು ಈ ಕೆಲಸವನ್ನು ಮಾಡುತ್ತವೆ. ಒಂದು ಜನತೆಯನ್ನು ಕಟ್ಟಿವ ಕಾಲದಲ್ಲಿ ಅವುಗಳಿಗೆ ಒಂದು ಭವ್ಯ ಪರಂಪರೆಯ ಸ್ತುತಿ ಅನಿವಾರ್ಯ ಅಗತ್ಯಾಗಿರುತ್ತದೆ. ಈ ಪರಂಪರೆಯ ಸ್ತುತಿಯ ಅಡಿಯಲ್ಲಿ ಆ ಜನಾಗ ಮತ್ತು ಸಂಸ್ಕೃತಿಯನ್ನುಕಟ್ಟಲು, ಸಂಘಟಿಸಲು ಸಾಧ್ಯ. ಸಮಯ ಪರಿಣ್ಯಾಸ ಇದನ್ನು ಮಾಡುತ್ತದೆ. ಅದು ಜ್ಯೇನರಿಗೆ ಒಂದು ಕಲ್ಪಿತ ಪರಂಪರೆಯನ್ನು ಕಟ್ಟುತ್ತ, ಜ್ಯೇನರು ಉತ್ತಮ ಕೃತಿ ಹಾಗೂ ಕಾರ್ಯಗಳ ಮೂಲ ಎಂದು ಬಿಂಬಿಸುತ್ತದೆ ಮತ್ತು ಇತರ ಮತಸಂಪ್ರದಾಯಗಳಿಗಂತ ಅಂದರೆ ವೈಷ್ಣವ, ಮಾಹೇಶ್ವರ, ಮಾರಿ ಮೊದಲಾದ ಅನುಯಾಯಿಗಳಿಗಂತ ಜ್ಯೇನರು ಉತ್ತಮರೆಂದು ಅವರನ್ನು ಪ್ರಶಂಸಿಸುವ ಮೂಲಕ ಎತ್ತಿಕಟ್ಟುತ್ತದೆ. ತುಲನಾತ್ಮಕವಾಗಿ ಜ್ಯೇನರಿಗಿಂತ ಇತರ ಮತಸಂಪ್ರದಾಯಗಳ್ಲರು ಕನಿಷ್ಠರೆಂದು ಅವಹೇಳನಗೇಯುತ್ತದೆ. ತರತಮಗಳ ಮೂಲಕ, ಹೊಗಳಿಕೆ, ಅವಹೇಳನದ ಮೂಲಕ ಅದು ಜ್ಯೇನರಲ್ಲಿ ಮೇಲರಿಮೇಯ ಭಾವಸ್ನರಣಕ್ಕೆ ಪ್ರಯೋಜಿಸುತ್ತದೆ.

ಅಲ್ಲದೆ ಮತ್ತೊಂದು ಕೆಲಸವನ್ನು ಈ ಕೃತಿಗಳು ಮಾಡುತ್ತವೆ. ಅಚರಣಾತ್ಮಕವಾಗಿ ಜ್ಯೇನ ಸಂಪ್ರದಾಯ ಇತರ ಮತಸಂಪ್ರದಾಯಗಳಿಗಂತ ಕಷ್ಟಕರ ಮತ್ತು ಆಧಿರಿಂದ ಶೈಷ್ವಾದದ್ದು ಎಂದು ಭಾವಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ವೈದಿಕ ಪುರಾಣಗಳನ್ನು ಇವು ಎರಡು ರೀತಿ ಎದುರಿಸುವ ಕೆಲಸ ಮಾಡುತ್ತದೆ. ಮೊದಲನೆಯದಾಗಿ ವೈದಿಕ ಪುರಾಣ ಪುರುಷರು (ದೇವತೆಗಳು) ಮೂಲತಃ ಜ್ಯೇನ ದೇವತೆಗಳೆಂದು ಪ್ರತಿಪಾದಿಸಿ ಅವುಗಳನ್ನು ಜ್ಯೋತಿಂತು ಆವರಣದೊಳಗೆ ಒಳಗೊಳ್ಳುತ್ತವೆ. ಆ ಮೂಲಕ ಆ ಮತಾನುಯಾಯಿಗಳನ್ನು ಅಥವಾ ಜ್ಯೇನರಾಗಿದ್ದು, ಆ ದೇವತೆಗಳನ್ನು ಆರಾಧಿಸುವ ಮಿಥಾಖಾವಕರನ್ನು ಈ ಜ್ಯೇನಾರಣಾಕ್ಷ ಓಲ್ಯೇಸುವ, ಮರಳಿಸುವ ಕಾರ್ಯ ಮಾಡುತ್ತದೆ. ಇದು ಅಚರಣಾತ್ಮಕವಾದದ್ದು ಮತ್ತು ಕಾರ್ಯಾತ್ಮಕವಾದದ್ದು. ಎರಡನೆಯದಾಗಿ ತಾತ್ಕಾರ್ಣವಾದ ಮತ್ತು ಸ್ವಾಧ್ಯಾಂತಿಕವಾದ ಕಾರ್ಯವನ್ನು ಕೂಡ ಅದು ಈ ವೈದಿಕ ಪುರಾಣಗಳಿಗೆ ಸಂಬಂಧಿಸಿದಂತೆ ನಿರ್ವಹಿಸುತ್ತದೆ. ಅದು ವೈದಿಕ ಪುರಾಣಗಳ ಅಸಂಗತ ನಿರೂಪಣೆಗಳನ್ನು ಕಟುವಾದ ವ್ಯಂಗ್ಯ, ವಿಡಂಬನೆಯಿಂದ ಭಂಬಿಸಿ, ಅದಕ್ಕೆ ಪ್ರತಿಯಾಗಿ ಜಿನಶೈಷ್ವಾತ್ಮವನ್ನು ಎತ್ತಿಹಿಡಿಯುತ್ತದೆ. ಸಮಯ ಪರಿಣ್ಯಾಸ ಈ ಕಾರ್ಯಮಾಡಿದರೂ ಕೂಡ ಧರ್ಮಪರಿಣ್ಯಾಸ ಇದನ್ನು ಮುಖ್ಯವಾಗಿ ಮಾಡುತ್ತದೆ. ಮನೋವೇಗ ತನ್ನ ಅಸಂಬಧ ಕಥೆಗಳ ಮೂಲಕ ಹೇಗೆ ವೈದಿಕ ಪುರಾಣ ಪ್ರಪಂಚವನ್ನು, ಮಿಥಾಧರ್ಮವನ್ನು ಕಟ್ಟಿಹಾಕಿ ಹೊಸ ಜ್ಯೇನ ಪುರಾಣಪೋಂದನ್ನು ಕಟ್ಟುವನೆಂಬುದೇ ಇದಕ್ಕೆ ನಿದರ್ಶನ. ಯಶೋಧರ ಚರಿತೆ ಕೂಡ ಇದನ್ನೇ ಮಾಡುತ್ತದೆ. ಅದು ಮಾರಿದತ್ತ, ಚಂಡಮಾರಿಯ ಹಿಂಸೆ ಮತ್ತು ಸಂಕಲ್ಪ ಹಿಂಸೆಯ ಪುರಾಣಪೋಂದನ್ನು ಅನಾವರಣಗ್ರಹಿಸುತ್ತಿರು ಅದರಿಂದ ಒದಗುವ ಭಯಾನಕ ಪರಿಣಾಮಗಳನ್ನು ಮಂಡಿಸುತ್ತಲೆ, ಅದನ್ನು ಮುರಿದು, ಪರ್ಯಾಯವಾಗಿ ಅದು ಅಭಯರುಚಿ, ಅಭಯಮತಿಯ ಜ್ಯೋತಿ ಪುರಾಣಪೋಂದನ್ನು ನಿರ್ವಹಿಸಿಬಿಡುತ್ತದೆ. ಹಾಗೆ ಮಾಡುತ್ತಲೆ ಅದು ಜ್ಯೋತಿರ, ಜ್ಯೇನ ಮತ್ತು ಜ್ಯೇನವಾಗಿದ್ದು ಇತರ ಸಂಪ್ರದಾಯಗಳ ಸಂಬಂಧ ಹೊಂದಿರುವ ಜ್ಯೇನರಿಗೆ ಸಂದೇಶಪೋಂದನ್ನು ರವಾನಿಸುತ್ತದೆ. ಹಾಗೆ

ಮಾಡುವ ಮೂಲಕವೇ ಈ ಪರ್ಯಾಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ಸಂಭಂದಲ್ಲಿ ಪಾಲುದಾರವಾಗುತ್ತ ಅಸ್ತಿತೆಗೆ ಪ್ರಯೋಜನತ್ವದೆ.

ಮಧ್ಯಕಾಲೀನ ಮತೀಯ ಸಂದರ್ಭಗಳು ಸಂಕರತೆ, ಮುಕ್ತತೆಯಂತಹ ವಾಸ್ತವವನ್ನು ಎದುರಿಸುತ್ತಿದ್ದವು. ಇವು ಮುಖ್ಯವಾಗಿ ಆಚರಣಾತ್ಮಕವಾದುದಾಗಿದ್ದಿತು. ಆದರೆ ಈ ಬಗೆಯ ವಾಸ್ತವ, ಮತಧರ್ಮದ ಮೇಲೊರಚನೆಯಲ್ಲಿ ಹುಳಿತವರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟವೇ ಅಗಿದೆ. ತಮ್ಮ ಮತಗಳಿಗೆ ಅನುಯಾಯಿಗಳನ್ನು ಸೇಳಿಯುವುದು ಮತ್ತು ತಮ್ಮ ಅನುಯಾಯಿಗಳನ್ನು ತಮ್ಮ ಸಂಪ್ರದಾಯಗಳಲ್ಲಿ ಉಳಿಸಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿದೆ. ಇದು ಅವರಿಗೆ ಅಲೋಕಿಕ ಅಧಿಕಾರದ ಅನಂತ ಸಾಧ್ಯತೆಗಳನ್ನು ಒದಗಿಸುವ ಒಂದು ಪ್ರಶ್ನಿಯೆಯಾಗಿದ್ದಿತು. ಹೀಗಾಗೆ ಅವರು ಶಾಸ್ತ್ರ, ಕಟ್ಟಪಾಡು, ವಿಧಿನಿಷೇಧಗಳ ಮೂಲಕ ಅನುಯಾಯಿಗಳನ್ನು ಒಂದು ಪರಿಪೂರ್ವಕದಿಯಲ್ಲಿ ಬಿಗಿಗೊಳಿಸುವ ಪ್ರಯತ್ನಕ್ಕೆ ಹೋಡಿಗಿರು. ಈ ನೆಲೆಯಲ್ಲಿ ಅವರಿಗೆ ಮುಖ್ಯವಾಗಿ ಸಹಾಯಕ್ಕೆ ಒದಗಿಸುವುದು ಸಾಹಿತ್ಯ. ಸಾಹಿತ್ಯವು ಲೋಕಕ ಮತ್ತು ಅಲೋಕಿಕ ಅಧಿಕಾರವನ್ನು ಪ್ರಭಾವಿಸುವ ಒಂದು ಸಾಧನವಾಗಿದ್ದಿತು. ಅದು ರಾಜ ಪ್ರಭುತ್ವದಲ್ಲಿ ಭಿನ್ನಭಿನ್ನ (ಧಾರ್ಮಿಕ, ಸಾಹಿತ್ಯಕ) ಸಂಸ್ಥೆಗಳಿಗೆ ಮಾನ್ಯತೆಒದಗಿಸುವ ಕೆಲಸ ಮಾಡುತ್ತಿದ್ದಿತು. ಅದು ಕಲ್ಲನೆ, ಪುರಾಣಗಳ ಮೂಲಕ ಒಂದು ಆದರ್ಶ ಲೋಕ ವ್ಯವಸ್ಥೆಯ (ರಾಜಪ್ರಭುತ್ವಕೇಂದ್ರಿತ ಮತ್ತು ಅದೇ ಮಾದರಿಯ ವ್ಯವಸ್ಥೆಯ) ಮಂಡನೆ ಮಾಡುತ್ತಿದ್ದಿತು. ಮತ್ತೊಂದು ಕಡೆ ಅದು ಇಡೀ ಮಾದರಿಯ ಅಲೋಕ ವ್ಯವಸ್ಥೆಯನ್ನು ಮಂಡಿಸುತ್ತಿದ್ದಿತು. ಇದು ಸಾಂಸ್ಕೃತಿಕವಾಗಿ ಮೇಲಿದ್ದವರಿಗೆ, ಅಲೋಕಿಕ ಅಧಿಕಾರ ಬಂಯಸುವವರಿಗೆ ಬೇಕಿದ್ದ ಅನಿವಾರ್ಯ ಅಗತ್ಯವಾಗಿದ್ದಿತು. ಆದ್ದರಿಂದ ತಮ್ಮ ಸಂಪ್ರದಾಯಾನುಯಾಯಿಗಳನ್ನು ಒಂದು ನೆಲೆ, ತತ್ವದಲ್ಲಿ ಒಂಧಿಸಲು ಸಾಹಿತ್ಯ ಒಂದು ಮಾರ್ಗವಾಗಿದ್ದಿತು, ಸಾಧನವಾಗಿದ್ದಿತು. ಅದರಲ್ಲೂ ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಈ ಅಲೋಕಿಕ ಅಧಿಕಾರಿಕ ವ್ಯವಸ್ಥೆಯ ಒತ್ತಡ ಎಂತಿತ್ತೆಂದರೆ, ಅದನ್ನು ಪೂರ್ವಸಲು ಧಾರ್ಮಿಕ ಚೋಕಟ್ಟಿನ, ತತ್ವಶಾಸ್ತ್ರೀಯ ಮತ್ತು ಆಚರಣಾತ್ಮಕ ಹಿನ್ನೆಲೆಯ ಒಂದು ಪ್ರತ್ಯೇಕ ಅಲೋಕಿಕ ಮಾರ್ಗವೇ ರೂಪಗೊಂಡಿತು ಉಪಲಬ್ಧ ಮಾಹಿತಿಯ ಆಧಾರಗಳಿಂದ ಉಂಟಿಸಬಹುದಾದರೆ ಒಂದನೆ ಗುಣವರ್ತನಿಂದಲೇ ಇದು ಮೊದಲಾಗಿದೆ. ಪರ್ಯಾಗ ಸಂದರ್ಭದ ಆಧಾರದಿಂದ ಅನುಮಾನಿಸಬಹುದಾದರೆ ಈ ಧಾರ್ಮಿಕ ಪರ್ಯಾಗಳು ಆಯಾ ಮತನಂಪ್ರದಾಯದ ಅನುಯಾಯಿಗಳಲ್ಲಿ ಪ್ರಸರಣೋದ್ದಿಶ್ಯವಾಗಿ ರಚಿತವಾಗಿದೆ. ಪೊನ್ನನ ಶಾಂತಿ ಪುರಾಣವನ್ನು ಸಾವಿರ ಪ್ರತಿಮಾಡಿಸಿ ಸುವರ್ಣ ಜಿನಬಿಂಬಗಳೊಂದಿಗೆ ಅತಿಮಿಮ್ಮಿ ದಾನ ಮಾಡಿದು ಜ್ಯೋತಿರಿಗಾಗಿಯೆ ಎಂದು ಉಂಟಿಸುವುದು ತಪ್ಪೇನಾಗದು. ಆದ್ದರಿಂದಲೇ ತತ್ತ್ವಾಲೀನ ಜ್ಯೋತಿಗಳಲ್ಲಿ ಅತಿಶಯವಾದ ಜಿನಸ್ತುತಿ, ಪ್ರಶಂಸಿಯೋಡನೆ ಭಿನ್ನ ಮತ ಸಂಪ್ರದಾಯಗಳ ಪ್ರೋಳ್ಭೂ ಆಚರಣೆ, ವಿದಂಬನೆ, ವ್ಯಂಗ್ಯ ಕಂಡುಬರುತ್ತದೆ. ಇದು ಎರಡು ಕಾರ್ಯಗಳನ್ನು ಉದ್ದೇಶಿಸಿರುತ್ತದೆ. ಒಂದಡೆ ಅರೆಮನಸ್ಸು, ಸಂಶಯ ಮಿಥ್ಯಾ ಮತ್ತು ವ್ಯಧಾ ಅನುಯಾಯಿಗಳಲ್ಲಿ ಸ್ವಮತದ ಬಗ್ಗೆ ನಿಷ್ಠೆ ಮತ್ತು ಅನುರಕ್ತಿ ಬೆಳೆಸುವ ಉದ್ದೇಶವುಳ್ಳದ್ದು. ಮತ್ತೊಂದೆಡೆ ಅನ್ಯಮತೀಯ ಪ್ರೋಳ್ಭೂತನ, ವಿಸಂಗತಿ, ಅತಾರ್ಕಿಕತೆಯನ್ನು ತೋರುಪುಡರ ಮೂಲಕ ಅವರನ್ನು ಸ್ವಮತದಲ್ಲಿ ಉಳಿಸಿಕೊಳ್ಳುವುದು, ಇಂತಹ ದ್ವಿಮುಖಿ ಉದ್ದೇಶವುಳ್ಳದ್ದಾಗಿದ್ದಿತು. ಇದನ್ನು ಪ್ರತಿ ಮತೀಯ ಪರ್ಯಾಗಳು ಕೂಡ ಮಾಡುತ್ತವೆ. ಕಾವ್ಯದ ಉದ್ದೇಶದ ಬಗ್ಗೆ ಬ್ರಹ್ಮಶಿವ ಕಂರೋಕ್ತವಾಗಿ ಪರಸಮಯಗಳಿಂ

ಮುದದಿಂದ ಪಥಕ್ಕೆತರಲಾಪ್ಯಾದು ಸಮಯ ಪರೀಕ್ಷೆಯೆಂಬುದಿಂತಿಇಂಕಾವ್ಯಂ (ಕುಲಕಣ್ಣ. ಬಿ.ಎಸ್. (ಸಂ), 1958, ಪು.11) ಎಂದು ಪ್ರತಿಪಾದಿಸುತ್ತಾನೆ. ಇದು ತತ್ವಂದರ್ಭದ ಪರ್ಯಾಗ ಸಾಮಾನ್ಯ ತಾತ್ಪರ್ಯತೆಯಾಗಿದ್ದತು. ಕಾವ್ಯಪೆಂಬುದು ತತ್ವಂದರ್ಭದ ಎಲ್ಲ ಬಗೆಯ ತಿಳಿವಳಿಕೆ ಮತ್ತು ತಲ್ಲಣಗಳ ಮಾಧ್ಯಮವೂ ಕೂಡಾಗಿದ್ದ ಸಂದರ್ಭದಲ್ಲಿ ಇದು ಅನಿವಾರ್ಯವೂ ಆಗಿದ್ದತು. ಈ ಸಾಹಿತ್ಯಕ ಸಂಸ್ಕೃತಿಗಳ ಮುಖೀನವೆ ಮತ್ತ ಸಂಸ್ಕೃತಿಗಳು ಅನ್ಯಮತ ಸಂಸ್ಕೃತಿಗಳ ಆಚರಣೆ, ಸಂಪ್ರದಾಯ, ಪುರಾಣಗಳನ್ನು ಟೆಕೆಗೊಳಿಸಬಹಿಸಿ ವಿಡಂಬಿಸುತ್ತಿದ್ದವು. ಸ್ವಸಮಯವನ್ನು ಪ್ರತಿಪಾದಿಸಿ ಸಮರ್ಪಿಸುತ್ತಿದ್ದವು. ಯಾವುದೇ ಮತ್ತ ಸಂಸ್ಕೃತಿ ಮತ್ತೊಂದು ಮತದೊಂದಿಗೆ ಸಂಘಟಿಸುವಾಗ, ಅದನ್ನು ತನ್ನ ದೇಶದ ಸಾಹಿತ್ಯ ಸಂಸ್ಕೃತಿಯೊಳಗೆ ಚಿತ್ತಿಸುವಾಗ, ಪ್ರತಿಮತವನ್ನು, ಅದರ ತತ್ವಸಿದ್ಧಾಂತವನ್ನು ವಸ್ತುನಿಷ್ಠವಾಗಿ, ನಿರವೇಶವಾಗಿ ಕಂಡರಿಸುವುದಿಲ್ಲ. ಬದಲಾಗಿ ಅದು ತನ್ನ ಹಿತಾಸಕ್ತಿಗೆ ಪೂರಕವಾಗುವಂತೆ, ಕೆಲ ನಿರ್ದಿಷ್ಟ ಆಚರಣೆ, ನಿಯಮಗಳನ್ನು ಸ್ವೀಕರಿಸಿ ಅಥವಾ ಎತ್ತಿತೋರಿಸುತ್ತದೆ. ಅಂದರೆ ಆಯ್ದುಯ ಮೂಲಕ ಅದು ಮತದ ನಿರ್ದಿಷ್ಟ ಚೌಕಟಿನ್ನು ಮಂಡಿಸುತ್ತದೆ. ಅದನ್ನು ಎತ್ತಿತೋರುತ್ತದೆ. ಉಳಿದದ್ದನ್ನು ಪ್ರತ್ಯೇಕಿಸಿ, ವರ್ಚಿಸುತ್ತದೆ. ಸಮಯ ಪರೀಕ್ಷೆಯಲ್ಲಿ-ಉಳಿದ ಯಾವುದೇ ಕೃತಿಯಲ್ಲಿ ಅದು ಜೈನಮತ ಸಂಸ್ಕೃತಿಯ ಪರ್ಯಾವಾದ ಕಾರಣ ಅದು ಉಳಿದ ವ್ಯೇದಿಕ ಮತ್ತು ಬೊಧ್ ಮತಗಳನ್ನು ನಿರ್ದಿಷ್ಟ ರೀತಿಯಲ್ಲಿ ಆಯ್ದು ಮತ್ತು ಪ್ರತ್ಯೇಕತೆಯ ಚೌಕಟಿಗೊಳಿಸಬಹಿಸುತ್ತದೆ. ಆ ಸಂದರ್ಭದಲ್ಲಿ ಅದು ಪ್ರಥಾನ ಮತದ ನೆಲೆಯಲ್ಲಿ ನಿಲ್ಲಿವ ಕಾರಣ ಅದು ಜೈನ ಮತಕ್ಕೆ ಉಳಿದ ಮತಾನುಯಾಯಿಗಳು ಮತಾಂತರವಾದದ್ದನ್ನು ಸೂಚಿಸುತ್ತದೆಯೇ ಹೊರತು ಅದಕ್ಕೆ ವಿಪರ್ಯಾದದ್ದನ್ನಲ್ಲ. ಅಲ್ಲದೆ ಜೈನಮತಿಯರು, ಅದು ಆದರ್ಶವೆಂದು ಕಟ್ಟಿಕೊಂಡ ಚೌಕಟಿಗೆ ಬಿಧ್ದರಾದವರು ಮತ್ತು ಉಳಿದ ಮತೀಯರು ಅದಕ್ಕೆ ವಿರುದ್ಧವಾದವರಾಗಿರುತ್ತಾರೆ. ಆ ಕಾರಣದಿಂದ ಅನ್ಯ ಮತೀಯರು ಕೆಷ್ಟಪರಾಗಿರುತ್ತಾರೆ. ಅಪಮೌಲ್ಯಕರಣ ಹೊಂದಿರುತ್ತಾರೆ. ಇದು ಮತಪೋಂದು ತನ್ನ ಸಾಹಿತ್ಯ ಸಂಸ್ಕೃತಿಯಲ್ಲಿ ನಡೆಸುವ ರಾಜಕಾರಣವೇ ಆಗಿರುತ್ತದೆ. ಅಲ್ಲದೆ ಇದನ್ನು ಕೇವಲ ಜೈನ ಮತಕ್ಕೆ ಮಾತ್ರ ಅನ್ಯಾಯಿಸುವ ಅಗತ್ಯವಿಲ್ಲ. ಮತೀಯ ತಲ್ಲಣಗಳ ಸಂದರ್ಭದಲ್ಲಿ ಎಲ್ಲ ಮತಗಳೂ ಇಂಥಹ ಪ್ರಶ್ನೆಯೆಲ್ಲಿ ಹಾಲ್ತೆಗೊಳ್ಳುತ್ತವೆ.

ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಆದಿಪುರಾಣದಿಂದ ಹಿಡಿದು ಸಮಯ ಪರೀಕ್ಷೆಯ ವರೆಗೆ - ನಂತರವೂ ಕೂಡ - ಪರ್ಯಾಗಳು ಧಾರ್ಮಿಕ ಸಂಘರ್ಷವನ್ನು ಅನಾವರಣಗ್ರೇಯ್ಯಿತವೆ. ಆದರೆ ಅವು ಗ್ರಹಿಸಿರುವ, ಅನಾವರಣಗ್ರೇವ ಮತೀಯ ಸಂಘರ್ಷಗಳು ಏಕ ಮಾದರಿಯವರ್ಗಳಲ್ಲ. ಅವುಗಳಲ್ಲಿ ಭಿನ್ನತೆಗಳಿವೆ. ಆದಿಪುರಾಣ ಪ್ರಭುತ್ವಮಾನಿತ ಸಾಹಿತ್ಯಸಂಸ್ಕೃತಿಯ ಚೌಕಟಿನಲ್ಲಿ ರೂಪೊಂಡ ಕೃತಿ. ಅಲ್ಲದೆ ಜೈನಮತ ಗಟ್ಟಿಯಾಗಿ, ಸುಷ್ಣಿರವಾಗಿ ತಳವೂರಿದ ಸಂದರ್ಭ. ಆದರೂ ಅಲ್ಲಿ ಕೂಡ ಮತೀಯ ತಾತ್ಪರ್ಯತೆಯ ತಲ್ಲಣಗಳಿವೆ. ಸ್ವಯಂಬುದ್ಧ ಪ್ರಸಂಗ ಇದಕ್ಕೆ ಸಾಕ್ಷಿ. ಆದಿಪುರಾಣ ಪ್ರಭುಸಂಸ್ಕೃತಿಯಲ್ಲಿ ಕನ್ನಡದ ಸಾಹಿತ್ಯ ಸಂಸ್ಕೃತಿಯಲ್ಲಿ ಮಂಡಿತ ಕೃತಿಯಾದದ್ದರಿಂದ ಅದು ಧಾರ್ಮಿಕ ಕೃತಿಗಿಂತ ಮುಖ್ಯವಾಗಿ ಅದು ಕಾವ್ಯವಾಗಿಯೇ ಪರಿಗಣಿತವಾಗಿದೆ. ಅದು ಕಾವ್ಯವಾಗಿ ಭಿನ್ನ ಭಿನ್ನ ಸಂಪ್ರದಾಯದ ವಿದ್ವಾಂಸರ ನಡುವೆ ಸ್ಥಾಪಿತವಾಗಬೇಕಾದದ್ದು. ಅದು ಜೈನ ವಸ್ತುವನ್ನು ಒಳಗೊಂಡೂ ಕೂಡ, ಅದು ಕಾವ್ಯವಾಗಿ ಸ್ಥಾಪಿತವಾಗುವ,

ಭಿನ್ನ ಮತೀಯ ಜ್ಯೇಂದ್ರಸ್ವ ಒಳಗೊಂಡು, ವಿದ್ವಾಂಸರನ್ನ ದೃಷ್ಟಿಯಲ್ಲಿಟ್ಟು ಕೊಂಡು ಹೊರಟದ್ದು. ಆದ್ದರಿಂದ ಅಲ್ಲಿ ಕಾವ್ಯತನ ಮುಖ್ಯವೇ ಹೊರತು ಮತೀಯತನವಲ್ಲ. ಆದ್ದರಿಂದ ಅದು ಮತೀಯತಲ್ಲಣವನ್ನು ಅದೇ ಹಿನ್ನಲೆಯಲ್ಲಿ, ಸಂವಾದದ ನೆಲೆಯಲ್ಲಿ ಮುಕ್ತತೆಯಿಂದ ನಿರ್ವಹಿಸಿದೆ ಇತರ ಪರ್ಯಾಗಳಿಗೆ ಹೋಲಿಸಿದರೆ ಹಾಗೂ ಅದು ಕೇವಲ ತಾತ್ಕಾರ್ಥಕ ಘಟಕಗಳೆಯ ಸ್ವರೂಪದ್ವಾಗಿದೆ ಹೊರತು ಆಚರಣಾತ್ಮಕವಾದದ್ದಲ್ಲ. ಅಲ್ಲದೆ ಆದಿಪುರಾಣದಲ್ಲಿ ಮತೀಯ ತಾಕಳಾಟ ಹೆಚ್ಚು ಗಟ್ಟಿಯಾಗಿ ಕೇಳಿದಿರಲು ಕಾರಣ, ಜ್ಯೇನ ಮತ ತತ್ವಂದಭಾದಲ್ಲಿ ಹೊಂದಿದ್ದಂತಹ ಸುಭದ್ರ ಸ್ಥಿತಿಯಾಗಿದ್ದಿತು. ಆದರೂ ಅದು ಇದ್ದಿತೆಂಬುದು ಸ್ವಷ್ಟ.

ಆದಿಪುರಾಣಕ್ಕೆ ಹೋಲಿಸಿದರೆ, ವಡ್ಡಾರಾಧನೆ, ಧರ್ಮಾರ್ಥ, ಸಮಯ ಪರೀಕ್ಷೆ ಸಾಹಿತ್ಯ ಸಂಸ್ಕೃತಿಗಂತ ಮಿಗಿಲಾಗಿ ಧಾರ್ಮಿಕ ಸಂಸ್ಕೃತಿಯ ಒಳಗೆ ಅವಗಳ ಒತ್ತಡದಿಂದ ರೂಪಗೊಂಡ ಪರ್ಯಾಗಳು ಮತ್ತು ಮುಖ್ಯವಾಗಿ ಜ್ಯೇನಮತೀಯ ಓದುಗರನ್ನು ಕೇಂದ್ರಿಸಿದ್ದಲ್ಲಿಟ್ಟುಕೊಂಡು ರಚಿತವಾದ ಪರ್ಯಾಗಳು. ಹೇಗೆ ಓದುಗ ಸಮುದಾಯವು ಕೂಡ ಪರ್ಯಾವನ್ನು, ಅದರ ವಸ್ತು, ಸ್ವರೂಪವನ್ನು ನಿರ್ದಿಷ್ಟಿಸುತ್ತವೆ ಎಂಬುದಕ್ಕೆ ಈ ಕೃತಿಗಳು ನಿದರ್ಶನ. ಮತೀಯ ತಲ್ಲಣಗಳ ಸ್ವರೂಪದ ಹಿನ್ನಲೆಯಲ್ಲಿ ವಡ್ಡಾರಾಧನೆಯನ್ನು ಕೂಡ ಆದಿಪುರಾಣದೊಂದಿಗೆ ಸೇರಿಸಬಹುದು. ಕಾರಣವೆಂದರೆ ಆದಿಪುರಾಣದಂತೆಯೇ ವಡ್ಡಾರಾಧನೆ ಕೂಡ ಮತೀಯ ಸಂಘರ್ಷಕ್ಕೆ ತೋಡಗುವುದು ಕೇವಲ ಜ್ಯೇನಮತೀಯ ತಾತ್ಕಾರ್ಥತೆಯ ಕಾರಣಗಳಿಗಾಗಿ ಮಾತ್ರವೇ. ಅದರ ಪರಂಭಾಷಾಪ್ರತಿಗಳ ಹಿರಿಮೆ ಸ್ಥಾಪಿಸುವ ಸಲುವಾಗಿಯೆ. ಕೆಲವೆ ಸಂದರ್ಭಗಳನ್ನು ಹೊರತುಪಡಿಸಿದರೆ, ಅದು ಸಾಮಾನ್ಯವಾಗಿ ಆಕ್ರಾಮಕ ಸ್ವರೂಪದ್ವಾಗಿಲ್ಲ. ಅದರೆ ಒಟ್ಟು ಅದರ ನಿರೂಪಕೆ ಜ್ಯೇನಮತೀಯವಾಗಿದೆ. ಏಕಪಕ್ಷೀಯವಾಗಿದೆ. ಆದರೆ ಧಾರ್ಮಿಕ ಸಾಹಿತ್ಯಕ್ಕೆ ಇದು ಸಾಮಾನ್ಯವಾದುದು. ಆದಿಪುರಾಣ ಮತ್ತು ವಡ್ಡಾರಾಧನೆಯು ಜ್ಯೇನಮತ ಸುಭದ್ರ ಸ್ಥಿತಿಯಲ್ಲಿದ್ದಂತಹ ಸಂದರ್ಭದಲ್ಲಿ ರೂಪಗೊಂಡ ಕೃತಿಗಳು. ಅದರೆ ಧರ್ಮಾರ್ಥ, ಸಮಯ ಪರೀಕ್ಷೆ, ಯಶೋಧರಚರಿತೆ ಮೊದಲಾದವು ಜ್ಯೇನಮತದ ಇಳಿಗಾಲದ ಸಂದರ್ಭದಲ್ಲಿ ಸೃಜಿತಗೊಂಡ ಪರ್ಯಾಗಳು. ಅವನತಿಯ ಕಾಲದಲ್ಲಿ ಅಸ್ತಿತ್ವದ ಕಾರಣಕ್ಕೆ, ಯಾವುದೇ ಮತ ಸಂಸ್ಕೃತಿಯ ಪ್ರತಿರೋಧ ಆಕ್ರಾಮಕವಾಗಿರುತ್ತದೆ. ಈ ಪರ್ಯಾಗ ಆಕ್ರಾಮಕ ಸ್ವರೂಪವೂ ಅಂತಿದೆ ಮತ್ತು ಇವಗಳ ಸಂಘರ್ಷ ತಾತ್ಕಾರ್ಥಕ ಕಾರಣಗಳಿಗಂತ ಹೆಚ್ಚಾಗಿ ಆಕ್ರಾಮಕ ಸ್ವರೂಪದ್ವಾಗಿದೆ. ವಡ್ಡಾರಾಧನೆ ಮತ್ತು ಆದಿಪುರಾಣದಲ್ಲಿ ಸ್ವಮತನಿಷ್ಪತ್ತಿ ಇದ್ದರೆ, ಇವಗಳಲ್ಲಿ ಅದರ ಜೊತೆ ಪರ ಸಂಪದಾಯ ದೂಷಕೆ ಇದೆ ಮತ್ತು ಹೆಚ್ಚಾಗಿಯೆ ಇದೆ. ಮತಶ್ರದ್ಧಯನ್ನು ಅನುಯಾಯಿಗಳಲ್ಲಿ ಸ್ಥಾಪಿಸಿ, ಅವರನ್ನು ಅನ್ಯ ಸಂಪ್ರದಾಯದೆಡೆಗೆ ವಾಲದಂತೆ ಮಾಡಲು ಇದು ಅವಗಳಿಗೆ ಆಗತ್ಯವಾದ ಮಾರ್ಗವೇ ಆಗಿರಬೇಕು. ಮತೀಯ ಸಂಘರ್ಷವನ್ನು ಚಿತ್ರಿಸುವ ಹಿನ್ನಲೆಯಲ್ಲಿ ಈ ಪರ್ಯಾಗಳು ಮಹತ್ವದ್ವಾಗಿದ್ದು ಪ್ರತಿ ಪರ್ಯಾಪ್ತಾ ಈ ಹಿನ್ನಲೆಯಲ್ಲಿ ಅನನ್ಯವೂ, ವಿಶಿಷ್ಟವೂ ಆಗಿವೆ. ಆದಿಪುರಾಣ ಮತ್ತು ಬಹು ಮಟ್ಟಿಗೆ ವಡ್ಡಾರಾಧನೆ ಮತೀಯ ಸಂಘರ್ಷದತ್ತಾತ್ಕಾರ್ಥಕ ನೆಲೆಯನ್ನು ಚಿತ್ರಿಸುತ್ತವೆ. ಯಶೋಧರಚರಿತೆ ಮತ ಸಂಘರ್ಷದ ಕೌಟಿಂಬಿಕ ನೆಲೆಯನ್ನು ದಾಖಲಿಸುತ್ತದೆ. ಧರ್ಮಾರ್ಥ ಮತ್ತು ಸಮಯ ಪರೀಕ್ಷೆ ಮತಸಂಘರ್ಷದ ತಾರ್ಕಿಕ ವಿಡಂಬನಾ ನೆಲೆ ಯನ್ನು ಸೃಜಿಸುತ್ತವೆ. ಧರ್ಮಾರ್ಥ ಪರೀಕ್ಷೆ ಮತಸಂಘರ್ಷದ ಪೌರಾಣಿಕ ನೆಲೆಯನ್ನು ವಿಶ್ಲೇಷಿಸುತ್ತದೆ. ಆರಂಭಿಕ

ಪರ್ಯಾಗಳು ಮತ್ತ ಸಂಘರ್ಷದ ಸೌಮ್ಯ ರೂಪವನ್ನು ದಾಖಲಿಸಿದರೆ, ನಂತರದ ಪರ್ಯಾಗಳು ಅದರ ತೀವ್ರತೆಯನ್ನು ಮಂಡಿಸುತ್ತವೆ.

ಆಧುನಿಕ ಪೂರ್ವ ಸಂದರ್ಭದಲ್ಲಿ ಕವಿ ಕೂಡ ಮತ್ತಿಯಸಂಪ್ರದಾಯದ ಒಂದು ಭಾಗವಾಗಿರುತ್ತಾನೆ. ಆತ ಅರಿತೋ, ಅರಿಯದೆಯೋ ಆ ಮತ್ತ ಸಂಪ್ರದಾಯದ ಉದ್ದೇಶ ಮತ್ತು ಅಧೋಗಾಮಿತ್ವಕ್ಕೆ ಕನ್ನಡಿಯಾಗುತ್ತಾನೆ. ಕೇಂದ್ರೀಯ ಸ್ವರೂಪದ ಮತ್ತಿಯ ಸಾಂಸ್ಕಿಕ ರಚನೆಗಳಲ್ಲಿ ಕವಿಯಾದವನು ಆ ರಚನೆಯ ಅಲೋಕ ಅಧಿಕಾರದ ಪ್ರಮುಖ ಉಪಕರಣವಾಗಿರುತ್ತಾನೆ. ತತ್ತಾಲ ಸಂದರ್ಭದ ಒತ್ತಡಗಳಿಗೆ ಅನುಸಾರವಾಗಿ ಆತ, ಆಯಾ ಸಾಂಸ್ಕಿಕ ರಚನೆಯ ತಾತ್ತ್ವಿಕತೆಯನ್ನು ಮಾರ್ಪಡಿಸಿಯೋ, ಪಲ್ಲಟಗೊಳಿಸಿಯೋ ತನ್ನ ಗೃಹಿಕೆಗೆ ಒಳಪಡಿಸಿಯೋ ಮಂಡಿಸುತ್ತಿರುತ್ತಾನೆ. ಆತ ಆಯಾ ಸಾಂಸ್ಕಿಕ ರಚನೆಯ ಒತ್ತಡಕ್ಕೆ ಮಣಿಯುವವಾಗಿರುತ್ತಾನೆ. ಆದರೆ ಆತ ತನ್ನ ಸೃಜನಶೀಲತೆಯನ್ನು, ಅನನ್ಯತೆಯನ್ನು ಉಳಿಸಿಕೊಳ್ಳುವ ಕಾರಣದಿಂದ ಆತ ಹೇಗೆ ಮತ್ತಿಯ ಸಾಂಸ್ಕಿಕ ರಚನೆಯ ಧೋರಣೆಗೆ ದನಿಯಾಗುವನೂ ಅದೇರೀತಿ ಆಯಾ ರಚನೆಗಳ ಅಸಂಗತತೆ ಮತ್ತು ವಿಷಟನೆಯನ್ನು ಕೂಡ ಒಟ್ಟಿಗೆಯೆ ಅರಿತೋ, ಅರಿಯದೆಯೋ ದಾಖಲಿಸುವನು. ಬ್ರಹ್ಮಾತ್ಮಿವ, ನಯಸೇನ ಮಾಡುವುದು ಇದನ್ನೇ. ಅವರು ಜ್ಯೋತಿಂತ್ರ ಶೈಷ್ಯತೆಯನ್ನು ಮಂಡಿಸುವ ಕೆಲಸ ಮಾಡುತ್ತಲೇ, ಅಂದಿನ ಜ್ಯೋತಿಂತ್ರ ಅವನತಿಯ ಚಿತ್ರಣಗಳಿಗೂ ಸಾಕ್ಷಿಗಳಾಗುತ್ತಾರೆ. ಒಟ್ಟಿನಲ್ಲಿ ಕವಿ ಮತ್ತ ಸಂಪ್ರದಾಯದ ತಾತ್ತ್ವಿಕರೂಪವನ್ನು ಮತ್ತು ಅಚರಣಾರೂಪವನ್ನು ಒಂದೆಡೆ ನಿಷ್ಪವಾಗಿ ಮಂಡಿಸುತ್ತಾನೆಲ್ಲದೆ, ಅವುಗಳ ಸ್ಥಿತ್ಯಾಂತರವನ್ನೂ ಮಂಡಿಸುತ್ತಾನೆ ಮತ್ತು ತಾನೂ ಕೂಡ ಸಾಂಸ್ಕಿಕ ರಚನೆಯ ಉದ್ದೇಶ ಸ್ಥಿತ್ಯಾಂತರತೆಯನ್ನು ರೂಪಿಸುವಲ್ಲಿ ಕೂಡ ಭಾಗೀದಾರನಾಗುತ್ತಾನೆ ಅಥವಾ ಮತ್ತಿಯ ಅಸ್ಥಿರತೆ, ಆದಾನ-ಪ್ರದಾನಗಳು ಹೆಚ್ಚಾದ ಸಂದರ್ಭದಲ್ಲಿ ಮತ್ತಿಯ ಜಡತೆಗೆ, ಸ್ಥಿರತೆಗೆ ಅಥವಾ ಕರೋರತೆಗೆ ಆತುಕೊಳ್ಳುವಲ್ಲಿ ಪ್ರೇರೇಟಿಸುತ್ತಾನೆ.

ಮತ್ತಿಯ ತಲ್ಲಿಗಳು, ಸಂಕರತೆ ಮತ್ತು ಮತಗಳ ನಡುವಳಿ ಮೇಲಾಟಗಳ ಸಂದರ್ಭದಲ್ಲಿ ಪ್ರಭುತ್ವ ಎಂತಹ ಪಾತ್ರವಹಿಸುತ್ತಿದ್ದಿತೆಂಬುದು ಕುಶಾಹಲಕರವಾದುದು. ಪ್ರಭುತ್ವ ಈ ಮತ್ತಿಯ ಸಂಘರ್ಷಗಳ ಸಂದರ್ಭದಲ್ಲಿ ಮತಗಳ ನಡುವೆ ಸಾಮಾನ್ಯವಾಗಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಕಾರಣ ಅದು ಆ ಮತಗಳ ಆಂತರಿಕ ವಿಷಯವಾಗಿ ಪರಿಭಾವಿಸುತ್ತಿದ್ದಿತು. ಅಲ್ಲದೆ ಇಂತಹ ಸಂಘರ್ಷ, ಹೊಂದಿಕೆಯ ಪ್ರಕ್ರಿಯೆ ಅದು ಸಾಮಾನ್ಯವಾಗಿ ಮತ್ತು ಸಹಜವಾಗಿದ್ದೂ ಇದಕ್ಕೆ ಕಾರಣವಿರಬಹುದು. ಪ್ರಭುತ್ವ ಸಾಮಾನ್ಯವಾಗಿ ಇಂತಹ ಘರ್ಷಣೆಗಳಲ್ಲಿ ಭಾಗವಹಿಸದೆ ಹೊರಗೆ ನಿಂತು, ಆ ಸಂಘರ್ಷದಲ್ಲಿ ವಿಜಯಿಯಾದ ಮತಕ್ಕೆ ಮಾನ್ಯತೆ ನೀಡುವ ಕಾರ್ಯವನ್ನು ಮಾತ್ರ ಮಾಡುತ್ತಿದ್ದಿತು. ಈ ಹಿನ್ನೆಲೆಯಲ್ಲಿ ಅದು ಸೋತ ಮತ ಸಂಸ್ಕೃತಿಯ ನಿರ್ವಹಣೆಯ ಜವಾಬ್ದಾರಿಯನ್ನು ವಿಜಯಿ ಮತಸಂಸ್ಕೃತಿಗೆ ಒಟ್ಟಿಸುತ್ತಿದ್ದಿತು. ಇಂದು ಇದು ವಿಲಕ್ಷಣವೇನಿಸಬಹುದಾದರೂ ಇದು ಸಹಜ ಪ್ರಕ್ರಿಯೆಯಾಗಿದ್ದಿತು. ಆ ಕಾರಣದಿಂದಾಗಿ ಅದು ಒಂದು ಮತ ಸಂಸ್ಕೃತೆಯ ದೇವಾಲಯವನ್ನು ಮತ್ತೊಂದು ವಿಜಯಿ ಮತ ಸಂಸ್ಕೃತಿಯ ಸುಪರ್ದಿಗೆ, ನಿರ್ವಹಣೆಗಾಗಿ ಕೊಡುವ ಸಂದರ್ಭಗಳಿಂದವು. ಈ

ಬಗ್ಗೆ ದಾಖಿಲೆಗಳಿವೆ. ಬುಕ್ಕರಾಯನ ಅಡಳಿತದ ಕಾಲದಲ್ಲಿ ಜ್ಯೇನರ ಮೇಲೆ ವೈಷ್ಣವರಿಂದ ಹಲ್ಲೆಯಾಯಿತು. ಬುಕ್ಕರಾಯನ ಮಧ್ಯಸ್ಥಿಕೆಯಲ್ಲಿ ಈ ಕಲಹ ಬಗೆಹರಿದು ಜ್ಯೇನರ ದೇವಾಲಯಗಳ ಉಸ್ತುವಾರಿಯನ್ನು ವೈಷ್ಣವರು ನೋಡಿಕೊಳ್ಳಬೇಕೆಂಬ ತೀವ್ರಾನವಾಯಿತು. ಇಲ್ಲಿಕೂಡ ರಾಜರು ಅಂತಿಮವಾಗಿ ಪ್ರಬುಲ ಪೂಜಾಸಂಪ್ರದಾಯಗಳಿಗೆ ಸೋತ ಮತ ಸಂಸ್ಕೃತಿಯ ಜವಾಬ್ದಾರಿಯನ್ನು ವಹಿಸುವ ಮೂಲಕ ಅಲೋಕಿಕ ಪ್ರಭುತ್ವದಲ್ಲಿ ಅವುಗಳ ಸ್ಥಾನವನ್ನು ಗೌರವಿಸಿದ್ದರು (ರಾಜಾರಾಮ ಹೆಗಡೆ, 2001, ಪು. 23). ಇದು ತತ್ವಾಂದಭಾದ ಪರಿಸ್ಥಿತಿಯಲ್ಲಿ ಕ್ರಾಂತಿಕಾರಕವಾದದ್ದೇನಾಗಿರಲಿಲ್ಲ, ಸಹಜವಾಗಿದ್ದಿತು. ಪ್ರಭುತ್ವ ಹೀಗೆ ವಿಜಯಿ ಮತಕ್ಕೆ ಮಾನ್ಯತೆ ನೀಡುವ ಮೂಲಕ ತಾನು ಮಾನ್ಯತೆ ಪಡೆಯುತ್ತಿದ್ದಿತು. ತನ್ನ ಲೋಕವಾದ ಅಧಿಕಾರ ವ್ಯಾಪ್ತಿಯ ವಿಸ್ತರಣೆಗೆ ಅದು ಹೀಗೆ ಅಲೋಕಿಕ ಒಟ್ಟಿಗೆ ಪಡೆಯುತ್ತಿದ್ದಿತು. ಬಹುಮಟ್ಟಿಗೆ ಪ್ರಭುತ್ವವು ಮತೀಯ ಸಂಘರ್ಷಗಳ ಸಂದರ್ಭದಲ್ಲಿ ತಟಿಸ್ತ ಅಧವಾ ನಿರಪೇಕ್ಷವಾಗಿ ವರ್ತಿಸುವ ನೀತಿಯನ್ನು ಅನುಸರಿಸುತ್ತಿದ್ದವು. ರಾಜರು ಪೂಜಾಪಂಥಗಳೊಡನೆ ವ್ಯವಹರಿಸುವಾಗ ರಾಜಪ್ರಭುತ್ವದ್ದೇ ಆದ ತರ್ಕಗಳು ನಿರ್ಣಾಯಕವಾಗಿ ಇರುತ್ತಿದ್ದವೆ ವಿನಿಸಿ: ಅವರ ಖಾಸಗಿ ಒಲಪುಗಳಲ್ಲ. ಹಾಗು ಈ ರಾಜರು ಪೂಜಾಪಂಥಗಳ ಅಧಿಕಾರದ ಹೈಪೋಟಿ ಅವುಗಳ ಅಂತರಿಕ ಸಮಸ್ಯೆಗಳಿಂಬಂತೆ ಪ್ರತಿಕ್ರಿಯಿಸುತ್ತಿದ್ದರೆ ವಿನಿಸಿ: ತಮ್ಮ ರಾಜನ್ಯತಿಕ ಸಮಸ್ಯೆಯನ್ನಾಗಿ ಪರಿಗಣಿಸಿರಲಿಲ್ಲ. ಹಾಗಾಗಿ ಒಂದು ಪಂಥದ ದೇವಾಲಯವನ್ನು ಮತ್ತೊಬ್ಬರು ನಾಶಮಾಡಿದರೂ ಅದು ರಾಜಶಾಸನದ ಸಮಸ್ಯೆಯಾಗಿರಲಿಲ್ಲ. ರಾಜರು ಈ ವಿಷಯಗಳಲ್ಲಿ ಬಹುಮಟ್ಟಿಗೆ ನಿರ್ಣಯರಾಗಿರುವ ಸಂಭವ ಹೆಚ್ಚಾಗಿರುತ್ತಿದ್ದಿತು (ಪೂರ್ವೋಕ್ತ, ಪು. 24). ಅವರಿಗೆ ಈ ಮತ ಪಂಥಗಳ ಹೈಪೋಟಿಗಂತೆ ಮಿಗಿಲಾಗಿ ಲೋಕ ಪ್ರಭುತ್ವ ಹೆಚ್ಚಿ ಮಹತ್ವದ್ದಾಗಿದ್ದಿತು.

ಒಟ್ಟಾರೆ ಪ್ರಾಚೀನ ಮತ್ತು ಮಧ್ಯಕಾಲೀನ ಸಂದರ್ಭದಲ್ಲಿನ ಮತ ಸಂಘರ್ಷಗಳ ಚರಿತ್ರೆ ಅನೇಕ ಬಗೆಯ ತಲ್ಲಿಗಳಿಂದ ಕೂಡಿದೆ. ಅದು ಯಾವುದೇ ಬಗೆಯ ಸರಳ ತಾರ್ಕಿಕತೆ, ವಿಚಾರಕ್ಕೆ ಅನ್ವಯಿಸುವಂತೆ ನೇರವಾಗಿಲ್ಲ ಹಾಗೂ ಕೇವಲ ವಿಕಾಸಶೀಲವಾಗಿಲ್ಲ. ಇಂದು ನಾವು ನಂಬಿರುವಂತೆ ಮತಗಳ ನಡುವೆ ಕೇವಲ ಸೊಹಾದ್ವತೀಯ ವಾತಾವರಣವಿದ್ದಿತೆಂದು ಹೇಳುವಂತಿಲ್ಲ. ಇಂದಿನ ಆದರ್ಶಗಳಾಗಿರುವ ಮತೀಯ ಸಾಮರ್ಥ್ಯವೆಂಬುದು ಅಂದು ಅಸಹಜವಾಗಿದ್ದರೂ ಕೂಡ ಅನೇಕ ಮತಗಳು ಒಟ್ಟಿಗೆ ಬದುಕುತ್ತಿದ್ದವು. ಮತಗಳು ಇಂದಿನ ಶುದ್ಧ ಅರ್ಥದಲ್ಲಿ ಪ್ರತ್ಯೇಕ ಅವರಣವಾಗಿರದೆ ಸಂಕರಶೀಲವಾಗಿದ್ದವು. ಇದು ಮತಗಳ ನಡುವಣ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದ್ದಿತು. ಇದು ಮತೀಯ ಹೈಪೋಟಿಗೆ ಕಾರಣವಾಗಿದ್ದಿತು. ಮುಖ್ಯವಾಗಿ ಶಿಷ್ಟ ಮತಗಳಿಗಂತ ಜನಪದೀಯ ಮತ್ತು ವಾಮಪಂಥಗಳ ಮತಗಳು ಹೆಚ್ಚಿ ಪ್ರಭಾವಶಾಲಿಯಾಗಿದ್ದವು. ಶಿಷ್ಟಮತಗಳು ಆ ಕಾರಣದಿಂದಲೇ ಈ ಪಂಥಗಳನ್ನು ತೀವ್ರವಾಗಿ ಟೀಕಿಸುತ್ತವೆ. ಆದರೂ ಕೂಡ ಈ ಮತಗಳ ಅನುಯಾಯಿಗಳೇ ಈ ಜನಪದೀಯ ಮತ್ತು ವಾಮಪಂಥಗಳ ಆಚರಣೆಗಳನ್ನು ಆಚರಿಸುತ್ತಿದ್ದಿದ್ದು ಸ್ವಷ್ಟವಾಗಿದೆ. ಇಂಥ ಅನುಯಾಯಿಗಳನ್ನು ಸ್ವಮತನಿಷ್ಠೆಯೋಂದಿಗೆ ಉಳಿಸಿಕೊಳ್ಳುವುದೇ ಈ ಶಿಷ್ಟ ಮತಗಳಿಗೆ ದೊಡ್ಡ ಶೋಡಷಕಾಗಿದೆ. ಹಾಗೆಯೇ ತತ್ವಾಂದಭಾದಲ್ಲಿ ಪ್ರವರ್ಥಾಮಾನಕ್ಕೆ ಬರುತ್ತಿದ್ದ ಹೈದಿಕ, ವೀರಶ್ವವ ಮತಗಳು ಕೂಡ ಈ ಮತ ಸಂಘರ್ಷದಲ್ಲಿ ಮುನ್ನಲೆಯಲ್ಲಿದ್ದವು. ತತ್ತಾಲದ ಮತ ಸಂಘರ್ಷದ

ಸ್ವರೂಪಗಳು ನಮಗೆ ಕೇವಲ ಜ್ಯೋತಿರ್ಯ ಪರ್ಯಾಗಳಿಂದ ದೊರಕುವುದಾದರೂ, ಅದರ ಮೂಲಕ ಅಂದಿನ ಮತಸಂಭರ್ವದ ಲಕ್ಷಣಗಳನ್ನು, ಅವುಗಳ ಸಂಕರತೆಯನ್ನು, ಒಬ್ಬ ವ್ಯಕ್ತಿ ಹಲವು ಸಂಪ್ರದಾಯಗಳ ಆಚರಣೆಯನ್ನು ಒಟ್ಟಿಗೆ ನಡೆಸುವ ಮತೀಯ ಬಹುಶ್ವತೆಯನ್ನು ತಿಳಿಯಲು ಸಾಧ್ಯವಿದೆ. ತತ್ವಂದರ್ಭದ ಮತೀಯ ಸ್ಥಿತಿಸ್ಥಾಪಕತೆಯನ್ನು ಇವು ತಿಳಿಸುತ್ತವೆ. ಆ ಕಾಲದ ಮತೀಯ ರಾಜಕಾರಣವನ್ನು ಇವು ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ ಅವು ಮುಖ್ಯವಾಗುತ್ತವೆ.

### ಆಕರ್ಗಂಥಗಳು

- |                       |  |
|-----------------------|--|
| ಅನಂತರಂಗಾಚಾರ್. ಎನ್.:   | : (ಸಂ) ಪರಂಪರೆಯ ವಿರಚಿತ ಪರಂಪರಾರಥ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2002   |
| ಕುಲಕಣ್ಣ. ಆರ್.ವಿ.:     | : (ಸಂ) ಕವಿಚಕ್ರವರ್ತಿಕವಿರಣ್ಣ ವಿರಚಿತ ಸಾಹಸ ಭೀಮ ವಿಜಯಂ, (ಗದಾಯುದ್ಧಂ), ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯ, ಬೆಂಗಳೂರು, 1998 |
| ಕುಲಕಣ್ಣ. ಬಿ.ಎನ್.:     | : (ಸಂ) ಬ್ರಹ್ಮಶಿವನ ಸಮಯ ಪರೀಕ್ಷೆ, ಕನ್ನಡ ಸಂಶೋಧನ ಸಂಸ್ಥೆ, ಧಾರವಾಡ, 1958   |
| ಕೃಷ್ಣಕುಮಾರ್. ಸಿ.ಪಿ.:  | : (ಸಂ) ಜನ್ಮನಯಶೋಧರಚರಿತ್ರೆ, ಚೇತನ ಬುಕ್ ಹೌಸ್, ಮೈಸೂರು, 1997   |
| ರಾಘವೇಂದ್ರರಾವ್. ಕೆ.:   | : (ಸಂ) ವೃತ್ತ ವಿಲಾಸ ವಿರಚಿತಧರ್ಮ ಪರೀಕ್ಷೆ, ಕನ್ನಡಾಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, 1982                          |
| ವೆಂಕಟರಾಮಪ್ಪ . ಕೆ.:    | : (ಸಂ) ನಯಸೇನ ವಿರಚಿತಧರ್ಮಾರ್ಮತಂ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 1977  |
| ಚಿದಾನಂದಮೂರ್ತಿ. ಎಂ.:   | : ಕನ್ನಡ ಶಾಸನಗಳ ಸಾಂಸ್ಕೃತಿಕಅಧ್ಯಯನ, ಸಷ್ಟು ಬುಕ್ ಹೌಸ್, ಗಾಂಧಿನಗರ, ಬೆಂಗಳೂರು, 2002                                     |
| ಫಣೀರಾಜ್. ಕೆ.:         | : ಆಂಜೋನಿಯೋಗ್ರಾಫಿ, ಅಧಿನವ ಪ್ರಕಾಶನ, ಬೆಂಗಳೂರು, 2003  |
| ರಹಮತ್ತೀರೀಕೆರೆ         | : (ಸಂ) ಧರ್ಮ (ವಿಶ್ವಕೋಶ-3), ಕನ್ನಡ ವಿಶ್ವವಿದ್ಯಾಲಯ, ಹಂಪಿ, 2000  |
| ರಹಮತ್ತೀರೀಕೆರೆ         | : ಪ್ರತಿಸಂಸ್ಕೃತಿಕನ್ನಡ ಸಂಘ, ಕೃಷ್ಣಕಾಲೇಜು, ಬೆಂಗಳೂರು, 1993  |
| ರಹಮತ್ತೀರೀಕೆರೆ         | : ಮರದೊಳಗಣ ಕಿಂಚ್ಚು , ಬೆಂಗಳೂರು, 2002   |
| ರಹಮತ್ತೀರೀಕೆರೆ         | : ಸಾಂಸ್ಕೃತಿಕಅಧ್ಯಯನ, ಕನಾಂಟಿಕ ಸಾಹಿತ್ಯಅಕಾಡೆಮಿ, ಬೆಂಗಳೂರು, 2004   |
| ರಾಮಚಂದ್ರನ್. ಸಿ. ಎನ್.: | : ಪರಂಪರೆ ಪ್ರತಿಯೋಧ, ಸಂವಾದ, ಮಲ್ಲಾಡಿಹಳ್ಳಿ, 2002   |
| ರಾಮಚಂದ್ರನ್. ಸಿ. ಎನ್.: | : ವಸಾಹತೋತ್ತರಚಿಂತನೆ, ಕನಾಂಟಿಕ ಸಾಹಿತ್ಯಅಕಾಡೆಮಿ, ಬೆಂಗಳೂರು, 2002   |
| ರಾಮಚಂದ್ರನ್. ಸಿ. ಎನ್.: | : ಸಾಹಿತ್ಯ ವಿಮರ್ಶೆ, ಕನಾಂಟಿಕ ಸಾಹಿತ್ಯಅಕಾಡೆಮಿ, ಬೆಂಗಳೂರು, 2000  |
| ವೀರಣ್ಣ. ಸಿ.:          | : ಪ್ರಾಚೀನ ಸಾಹಿತ್ಯ : ರಾಜಸತ್ಯಯ ವೈಭವದ ಕಾಲ, ನವಕನಾಂಟಿಕ ಪ್ರಕಾಶನ, ಬೆಂಗಳೂರು, 1986                                      |

ಷೆಲ್ನ್ ಪೋಲಕ್

: ವಿಶ್ವಾತ್ಮಕದೇಶಭಾಷೆ, ಅಕ್ಷರ ಪ್ರಕಾಶನ, ಹೆಗ್ಲೋಡು, ಸಾಗರ,  
2003

ಷೆಲ್ನ್ ಪೋಲಕ್

: ದೇಶಭಾಷಾ ನಿರ್ಮಾಣ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ,  
ಹಂಪಿ, 2000

\*\*\*\*\*

